



# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ದಿನಾಂಕ:06-06-2017 ರಂದು ನಡೆದ ಸಭೆಯ ನಡವಳಿಗಳು

## ಹಾಜರಿದ್ದ ಸದಸ್ಯರುಗಳು ಶ್ರೀಯುತರುಗಳಾದ

- 1) ನೇತ್ರಾ ನಾರಾಯಣ್ - ಅಧ್ಯಕ್ಷರು
- 2) ಸವಿತ ವಿ ಕೃಷ್ಣ - ಸದಸ್ಯರು
- 3) ಎನ್.ಉಮಾ - ಸದಸ್ಯರು
- 4) ರಾಧಮ್ಮ ವೆಂಕಟೇಶ್ - ಸದಸ್ಯರು
- 5) ಜಿ.ಬಾಲಕೃಷ್ಣನ್ - ಸದಸ್ಯರು
- 6) ವಿ.ಸುರೇಶ್ - ಸದಸ್ಯರು
- 7) ಹೆಚ್.ಕುಸುಮಾ - ಸದಸ್ಯರು
- 8) ಎಂ.ಮಾಲತಿ - ಸದಸ್ಯರು
- 9) ಎಂ.ಶಾಮಲ - ಸದಸ್ಯರು
- 10) ಕೆ.ವಿ.ರಾಜೇಂದ್ರಕುಮಾರ್ - ಸದಸ್ಯರು
- 11) ಎಂ.ಗೌತಮ್ ಕುಮಾರ್ - ಸದಸ್ಯರು

## ಹಾಜರಿದ್ದ ಅಧಿಕಾರಿಗಳು

ಉಪ ನಿಯಂತ್ರಕರು (ಹಣಕಾಸು)  
ಕೌನ್ಸಿಲ್ ಕಾರ್ಯದರ್ಶಿ  
ಸಂಬಂಧಪಟ್ಟ ಅಧಿಕಾರಿಗಳು

(ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ದಾಖಲು ಮಾಡಿಕೊಳ್ಳಲಾಯಿತು)

## ವಿಷಯದ ಸಂಖ್ಯೆ : ಲೆಪಸ್ಥಾಸ: 01/17-18:

**ವಿಷಯ:-** ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ 2010-11ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಪೂರ್ವ ಇವರು ನೀಡಿದ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	146/47	ವಿಷಯ : 1. ಆಯುಕ್ತರ ಅನುಮೋದನೆ ಇಲ್ಲದೇ ಕಾಮಗಾರಿ ಸ್ಥಳ ಬದಲಾವಣೆ ಮಾಡಿರುವುದು. ಓಟರ್ ಸಂಖ್ಯೆ: 29/11-01-2011	760676	0	760676	0	0	0	ಕೋನೇನ ಅಗ್ರಹಾರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿನ ದೀಪಗಳನ್ನು ದುರಸ್ತಿ ಮಾಡುವ ಕಾಮಗಾರಿಗೆ ಕಾಮಗಾರಿ ಇಲಾಖೆಯವರು ತಯಾರಿಸಿದ್ದ ಮೂಲ ಅಂದಾಜು ಪಟ್ಟಿಯಲ್ಲಿ	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು

		<p>2010-11ನೇ ಸಾಲಿನ ಲೆಕ್ಕ ಪರಿಶೋಧನಾ ಅವಧಿಯಲ್ಲಿ ಮೇಲಿನ ಓಚರ್‌ನ್ನು ಪರಿಶೀಲಿಸಲಾಗಿ, ಕೋನೇನ ಅಗ್ರಹಾರದಲ್ಲಿರುವ ಹಿಂದೂ ರುದ್ರಭೂಮಿಯ ರಿಪೇರಿ ಕಾಮಗಾರಿ ಕುರಿತು ಮೂಲ ಅಂದಾಜನ್ನು ತಯಾರಿಸಲಾಗಿದೆ. ಈ ಮೂಲ ಅಂದಾಜಿನಲ್ಲಿರುವ ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಲು ಸಹಾಯಕ ಕಾರ್ಯಪಾಲಕ ಅಭಿಯಂತರರು ಜೀವನ ಭೀಮಾನಗರ ಇವರು ಪತ್ರ ಸಂಖ್ಯೆ 535/09-10 ದಿ:10-03-2010ರಲ್ಲಿ ಕೋರಿರುತ್ತಾರೆ. ಕಡತದಲ್ಲಿನ ಮೂಲ ಅಂದಾಜು ಪಟ್ಟಿಯ ಫೋಷ್ವಾರಿಯಂತೆ ವಿದ್ಯುತ್ ಕಾಮಗಾರಿಗಳಿಗೆ ರೂ.6.90 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಅದರಂತೆ ಮೂಲ ಅಂದಾಜು ಪಟ್ಟಿಯಲ್ಲಿನ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ವಾರ್ಡ್ 113ರ ಬೇರೆಡೆಯಲ್ಲಿ ಬೇರೆ ಬೇರೆ ಬೀದಿ ದೀಪಗಳನ್ನು ಅಳವಡಿಸಲು ಕಾರ್ಯಪಾಲಕ ಅಭಿಯಂತರರು ಕಡತದ ಟಿಪ್ಪಣಿ ಕಂಡಿಕೆ ಸಂಖ್ಯೆ:12/06-09-2010ರಲ್ಲಿ ಅನುಮೋದನೆ ನೀಡಿರುತ್ತಾರೆ. ಇದು ಅನುಮೋದಿತ ಬಜೆಟ್‌ನ್ನು ಉಲ್ಲಂಘಿಸಿದಂತಾಗಿದೆ. ಈ ಬಗ್ಗೆ ಸೂಕ್ತ ವಿವರಣೆಯನ್ನು ಲೆಕ್ಕ ಪರಿಶೋಧನೆಗೆ ಒದಗಿಸಲು ಕೋರಿದೆ.</p> <p>ಆದ್ದರಿಂದ ಸೂಕ್ತ ವಿವರಣೆ ನೀಡುವ ವರೆಗೆ ರೂ. 760676/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>							<p>ವಿದ್ಯುತ್ ಕಾಮಗಾರಿಗಾಗಿ ರೂ. 6.90 ಲಕ್ಷಗಳ ಇಡಿಗಂಟನ್ನು ಕಾಯ್ದಿರಿಸಿದ್ದು, ಸದರಿ ಕಾಮಗಾರಿಯನ್ನು ಕರ್ನಾಟಕ ಸ್ವಾಮ್ಯದ ಸಂಸ್ಥೆಯಾದ ಮೆ   ಕೆ.ಆರ್.ಐ.ಡಿ.ಎಲ್ ಲಿ. ಯವರಿಗೆ ವಹಿಸಲಾಗಿರುತ್ತದೆ. ವಿದ್ಯುತ್ ಕಾಮಗಾರಿಯನ್ನು ಹಿಂದೂ ರುದ್ರಭೂಮಿಯಲ್ಲಿ ಹಾಲಿ ಇದ್ದ ದೀಪಗಳನ್ನು ದುರಸ್ತಿ ಮಾಡಿಸಿ ಮಾನ್ಯ ಪಾಲಿಕೆ ಸದಸ್ಯರು ಕೋರಿಕೆ ಮೇರೆಗೆ ಉಳಿಕೆ ಮೊತ್ತಕ್ಕೆ ಅದೇ ವಾರ್ಡ್ ವ್ಯಾಪ್ತಿಯ ಅಗತ್ಯವಿರುವ ಸ್ಥಳಗಳಲ್ಲಿ ನೋಡಿಯಂ ದೀಪಗಳನ್ನು ಅಳವಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ.</p> <p>ಮಾನ್ಯ ಆಯುಕ್ತರವರಿಂದ ಅನುಮೋದನೆಗೊಂಡ ಟಿಪ್ಪಣಿ ಹಾಳೆ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ. ಆದ್ದರಿಂದ ಆಕ್ಷೇಪಣೆ ಕಂಡಿಕೆಯನ್ನು ಕೈಬಿಡಲು ಕೋರಿದೆ.</p>	<p>ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 760676/- ಗಳನ್ನು ಕೈಬಿಡಬಹುದು.</p>
2	171/67	<p><b>ವಿಷಯ :</b> 1. ಕರ್ನಾಟಕ ಪಾರದರ್ಶಕ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾಮಗಾರಿಯನ್ನು ಅನುಷ್ಠಾನಗೊಳಿಸಿರುವುದು ಹಾಗೂ ಇತರೆ ನ್ಯೂನತೆಗಳು .</p> <p>ಓಚರ್ ಸಂಖ್ಯೆ:47/21-05-2010. ಮತ್ತು 01/02-09-2010 ಕಾಮಗಾರಿ ಹೆಸರು: ಕೇಂದ್ರ ಕೌನ್ಸಿಲ್ ಹಾಲ್‌ಗೆ ಆಡಿಯೋ ಸಿಸ್ಟಂ ಒದಗಿಸುವುದು.</p> <p>2010-11ನೇ ಸಾಲಿನಲ್ಲಿ ಕಾರ್ಯಪಾಲಕ ಅಭಿಯಂತರರು ವಿದ್ಯುತ್ (ಪೂರ್ವ) ಕಚೇರಿಯಲ್ಲಿನ ಕೈಗೊಳ್ಳಲಾದ ಮೇಲಿನ ಕಾಮಗಾರಿ ಕಡತವನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳು ಕಂಡುಬಂದಿರುತ್ತವೆ.</p> <p>1. 2009-10ನೇ ಸಾಲಿನ ಆಯವ್ಯಯ ಅಂದಾಜನ್ನು ಮೀರಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಅಂದಾಜು ಪುಸ್ತಕದ ಪುಟ ಸಂಖ್ಯೆ 50ರಲ್ಲಿನ ಪಿ.ಕೋಡ್‌ನಲ್ಲಿ</p>	15363627	0	15363627	0	0	0	<p><b>ಲೆಕ್ಕ ಪರಿಶೋಧನಾ ವಿಚಾರಣಾ ಸಂಖ್ಯೆ : 03/2012-13/03-10-2012ಕ್ಕೆ ಸಂಬಂಧಿಸಿ ನ್ಯೂನತೆಗಳಿಗೆ ವಿವರಣೆಗಳು ಈ ಕಾಮಗಾರಿಗೆ 11/12/2009 ರಂದು ಟೆಂಡರ್ ಕರೆಯಲಾಗಿದೆ.</b></p> <p>2009-10ನೇ ಸಾಲಿನ ಆಯವ್ಯಯ ಅಂದಾಜಿನ ಪಿ.ಕೋಡ್‌ನಲ್ಲಿ ರೂ.3000.00 ಲಕ್ಷಗಳನ್ನು ಕಾಯ್ದಿರಿಸಿದ್ದು, ಮಾನ್ಯ ಆಯುಕ್ತರಿಗೆ ಪರಮೋಚ್ಚ ಅಧಿಕಾರವಿದ್ದು, ತುರ್ತು ಕಾಮಗಾರಿ ಎಂದು ಕಂಡುಬಂದಲ್ಲಿ ಅಂತಹ ಕಾಮಗಾರಿಗಳಿಗೆ ವೆಚ್ಚ ಭರಿಸಲು</p> <p>ಅನುಮೋದನೆ ನೀಡಿದ ನಂತರ ಮುಖ್ಯ ಆರ್ಥಿಕ ಅಧಿಕಾರಿಗಳು ಕಾಮಗಾರಿ ಸಂಕೇತ ನೀಡುತ್ತಾರೆ. ಸದರಿ ಕಾಮಗಾರಿಯೂ ಸಹ ಅತೀ ಮುಖ್ಯ ಹಾಗೂ ತುರ್ತು ಕಾಮಗಾರಿಯಾದ್ದರಿಂದ ಅಗತ್ಯವಾದ ರೂ. 135.85 ಲಕ್ಷಗಳಿಗೆ ಅನುಮೋದನೆ ನೀಡಿರುತ್ತಾರೆ. ಇದ್ದರಿಂದ ಬಜೆಟ್‌ನ ಯಾವುದೇ ಉಲ್ಲಂಘನೆಯಾಗಿರುವುದಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 15363627/- ಗಳನ್ನು ಕೈಬಿಡಬಹುದು.</p>

		ರೂ.3000 ಲಕ್ಷಗಳಿಗೆ ಈಗಾಗಲೇ (ದಿ:09-11-2009ರ ವರೆಗೆ) ರೂ.4009.10 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ಆದರೂ ಕೂಡ ಪ್ರಸ್ತುತ ಕಾಮಗಾರಿಗೆ ಅಗತ್ಯವಾದ ರೂ.135.85 ಲಕ್ಷಗಳನ್ನು ಭರಿಸಲಾಗಿದೆ. ಇದು ಬಜೆಟ್‌ನ ನಿಯಮಗಳ ಉಲ್ಲಂಘನೆಯಾಗಿದೆ.							ಕಾಮಗಾರಿಗೆ ಮಾನ್ಯ ಆಯುಕ್ತರವರು ಅನುಮೋದನೆಗೊಂಡ ಟೆಂಡರ್ ಹಾಳೆ ಪ್ರತಿಯನ್ನು ಲಗತ್ತಿಸಿದೆ.	
3	196/ 92	<p><b>ವಿಷಯ : ಅಗತ್ಯಕ್ಕಿಂತ ಹೆಚ್ಚುವರಿ ದೀಪಗಳನ್ನು ಅಂದಾಜು ಪಟ್ಟಿಯಲ್ಲಿ ಅವಕಾಶ ಮಾಡಿಕೊಂಡಿರುವುದು.</b></p> <p>2010-11ನೇ ಸಾಲಿನಲ್ಲಿ ಕಾರ್ಯಪಾಲಕ ಅಭಿಯಂತರರು ಮಿಡ್ಯುತ್ (ಪೂರ್ವ) ಕಚೇರಿಯಲ್ಲಿನ 2010-11ನೇ ಸಾಲಿನಲ್ಲಿನ ಮೇಲಿನ ಓಚರ್‌ನ್ನು ಪರಿಶೀಲಿಸಲಾಗಿ ವಾರ್ಡ್ ಸಂಖ್ಯೆ: 74ರ ಜೀವನ್ ಭೀಮಾನಗರದ ಸುತ್ತಮುತ್ತಿಲಿನ ಪ್ರದೇಶಕ್ಕೆ ಸೋಡಿಯಂ ವೇಪರ್ ಮೆಟಲ್ ಹಲ್ಯೆಡ್ ಬೀದಿ ದೀಪಗಳನ್ನು ಒದಗಿಸುವ ಕಾಮಗಾರಿಗೆ</p> <ol style="list-style-type: none"> <li>1. 5.5 ಮೀ. ಎತ್ತರದ 35 ಬೀದಿ ದೀಪದ ಕಂಬ</li> <li>2. 50 ಶಾಮಿಯಾನ ಫಿಟ್ಟಿಂಗ್</li> <li>3. 50 ಬೀದಿ ದೀಪಗಳನ್ನು ಅಳವಡಿಸುವ ಬಗ್ಗೆ ಅಂದಾಜನ್ನು ತಯಾರಿಸಲಾಗಿದೆ.</li> </ol> <p>ಈ ಮೂರು ವಿಶಿಷ್ಟಾಂಶಗಳು ಒಂದಕ್ಕೊಂದು ಪೂರಕವಾಗಿದ್ದು, ಪ್ರತಿ ಬೀದಿ ದೀಪದ ಕಂಬಕ್ಕೆ ಒಂದೊಂದು ಶಾಮಿಯಾನ ಫಿಟ್ಟಿಂಗ್ ಮತ್ತು ಬೀದಿ ದೀಪದ ಅಳವಡಿಕೆ ಮಾತ್ರವೇ ಅಗತ್ಯವಾಗಿರುತ್ತವೆ. ಆದರೆ ಅಂದಾಜು ಪಟ್ಟಿಯಲ್ಲಿ ಅವಕಾಶ ಮಾಡಿಕೊಳ್ಳಲಾದ ಎಲ್ಲಾ ದೀಪಗಳನ್ನು ಅಳವಡಿಸಿದೆ ಎಂದು ನಮೂದಿಸಿ ಬಿಲ್ ಕ್ಲೈಂ ಮಾಡಲಾಗಿದೆ.</p> <p>5.5 ಮೀ. ಎತ್ತರದ 35 ಬೀದಿ ದೀಪದ ಕಂಬಗಳಿಗೆ ಅವಕಾಶ ಮಾಡಿಕೊಂಡು 50 ಫಿಟ್ಟಿಂಗ್ ಮತ್ತು ದೀಪಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಯಾವುದೇ ವಿವರಣೆಯನ್ನು ಕಡತದಲ್ಲಿ ನಮೂದಿಸಿರುವುದಿಲ್ಲ. ಮತ್ತು ಹೆಚ್ಚಾಗಿ ಪಡೆದ ದೀಪಗಳನ್ನು ದಾಸ್ತಾನಿಗೆ ತೆಗೆದುಕೊಂಡು ವಿತರಣೆ ಮಾಡಿರುವುದಿಲ್ಲ. ಈ ಅಂದಾಜು ಪೂರ್ವ ಸಮೀಕ್ಷಾ ವರದಿಗಳನ್ನು ಕಡತದಲ್ಲಿ ಕಂಡು ಬಂದಿರುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ವಿವರಗಳನ್ನು ಒದಗಿಸುವವರೆಗೆ ಒಟ್ಟು ಮೊತ್ತ ರೂ. 54,000.00 ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p>	54000	0	54000	0	0	0	<p>ಸದರಿ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಿಗೆ ಹೊಸದಾಗಿ Parks Lights ಅಳವಡಿಸಲು 35 ಸಂಖ್ಯೆಯ Shamiyana Fittings with 5.5mtrs Tubular Poles ಗಳನ್ನು ಹಾಗೂ ಇವುಗಳ ಜೊತೆಗೆ ಹಾಲಿ ಉದ್ಯಾನವನದಲ್ಲಿ ಹಾಳಾಗಿರುವ Shamiyana Fittings ಗಳನ್ನು ಬದಲಾಯಿಸಲು ಹೆಚ್ಚುವರಿಯಾಗಿ 15 ಸಂಖ್ಯೆಯ 125 ವ್ಯಾಟ್ಸ್ Shamiyana Fittings ಗಳನ್ನು ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಂಡು ಕಾಮಗಾರಿಯನ್ನು ಕೈಗೊಳ್ಳಲಾಗಿರುತ್ತದೆ. ಅಗತ್ಯಕ್ಕಿಂತ ಹೆಚ್ಚುವರಿ ಅಂಶಗಳನ್ನು ಅಂದಾಜು ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ. ಅಳತೆ ಪುಸ್ತಕ ಸಂ: 891/2009-10 ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದೆ. ಹಾಗೂ ದಾಸ್ತಾನಿಗೆ ತೆಗೆದುಕೊಂಡು ವಿತರಿಸುವ ಬಗ್ಗೆ ದಾಖಲೆಗಳನ್ನು ಒದಗಿಸುತ್ತಾ ಕಂಡಿಕೆ ಕೈಬಿಡಲು ಕೋರಿದೆ. ಮಾಹಿತಿಗೆ ಅಂದಾಜು ಪಟ್ಟಿಯನ್ನು ಮಾಹಿತಿಗೆ ಲಗತ್ತಿಸಲಾಗಿದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 54000/- ಗಳನ್ನು ಕೈಬಿಡಬಹುದು.</p>
			261703	0	261703	0	0	0		

4	490/ 201	<p><b>ವಿಷಯ :</b> 1. ವಿದ್ಯುತ್ ವಿಭಾಗದ ಕಾಮಗಾರಿಯಲ್ಲಿ ಡಾಟಾರೇಟ್ ದರಗಳನ್ನು ಅಳವಡಿಸದೆ ಹೆಚ್ಚುವರಿ ದರಗಳನ್ನು ಪಾವತಿ ಮಾಡಿರುವುದು ಹೆಚ್ಚುವರಿ ಪರಿಮಾಣಕ್ಕೆ ಹೆಚ್ಚುವರಿ ಪಾವತಿ ಹಾಗೂ ಇತರೆ ನ್ಯೂನತೆಗಳು.</p> <p>2010-11ನೇ ಸಾಲಿನಲ್ಲಿ ಕಾರ್ಯಪಾಲಕ ಅಭಿಯಂತರರು ವಿದ್ಯುತ್ (ಪೂರ್ವ) ಕಚೇರಿಯಲ್ಲಿನ ಮೇಲಿನ ಓಚರ್‌ನ್ನು ಪರಿಶೀಲಿಸಲಾಗಿ, ಅಂದಾಜು ಪಟ್ಟಿಯ ಐಟಂ ಸಂಖ್ಯೆ:13 (Supplying High pressure... Watts Metal halide flood light... IV 400 Watts Group 'A') ನ್ನು ಅಳವಡಿಸಿಕೊಳ್ಳಲಾಗಿದೆ. ಈ ವಿಶಿಷ್ಟಾಂಶಕ್ಕೆ ರೂ.9,550.00ಗಳಾಗಿದ್ದು ಅಂದಾಜು ಪಟ್ಟಿಯಲ್ಲಿ ಈ ದರವನ್ನು ಅಳವಡಿಸದೇ ರೂ.21,350.00ಗಳನ್ನು ಅಳವಡಿಸಲಾಗಿದೆ.</p> <p>ಅಲ್ಲದೇ ಇದೇ ಕಾಮಗಾರಿಯನ್ನು ನಿರ್ವಹಿಸಲು ಟೆಂಡರ್ ಮೊತ್ತದ -26.88% ದರದಲ್ಲಿ ರೂ.2,61,703.00ಗಳನ್ನು ಪಡೆದಿರುವುದಾಗಿ ಒಪ್ಪಂದ ಕರಾರಿನಲ್ಲಿ ನಮೂದಿಸಲಾಗಿದೆ. ಈ ಮೊತ್ತಗಳು ಮೇಲ್ಕೊಟ್ಟ ಟೆಂಡರ್ ಫಾರಂನ್ನು ಪಡೆಯಲು ನೀಡಲಾದ ಧನಾದೇಶಗಳಂತೆ ಕಂಡುಬಂದಿದ್ದು ಈ ಮೊತ್ತಗಳು ಬ್ಯಾಂಕಿಗೆ ಜಮಾ ಆದ ಬಗೆಗಿನ ವಿವರಗಳನ್ನು ಟೆಂಡರ್ ಫಾರಂ ವಿತರಣೆ ವಹಿಯೊಂದಿಗೆ ಒದಗಿಸಲು ಸೂಚಿಸಿದೆ. ಈ ಅಂಶಗಳಿಗೆ ಸೂಕ್ತ ವಿವರಣೆ ನೀಡುವವರೆಗೆ ಮೊತ್ತ ರೂ. 2,61,703.00 ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p>						<p>ಸದರಿ ಕಾಮಗಾರಿಗೆ ಅಂದಾಜು ಪಟ್ಟಿಯನ್ನು 2007-08ನೇ ಸಾಲಿನ ಎಸ್.ಆರ್. ದರಗಳನ್ನು ಪುಟ ಸಂಖ್ಯೆ (20) ಕ್ರಮ ಸಂಖ್ಯೆ 14ರಲ್ಲಿನ Specificationನ್ನು ಅಳವಡಿಸಿಕೊಂಡಿದ್ದು, ಕ್ರಮ ಸಂಖ್ಯೆ 14(iv) ರಲ್ಲಿ 1x400watts metalHalled flood lightings ಗೆ ರೂ. 9550/-ಇದ್ದು, ಅದೇ ಕ್ರಮ ಸಂಖ್ಯೆ 14(vi) ರಲ್ಲಿ 2x400watt ಗೆ ರೂ. 21350/-ದರಗಳಿರುತ್ತವೆ. ಅಂದಾಜು ಪಟ್ಟಿಯಲ್ಲಿ ಕಾಮಗಾರಿಯನ್ನು ಅದರಂತೆಯೇ ನಿರ್ವಹಿಸಲಾಗಿರುತ್ತದೆ. ಆದರೆ ಕ್ರಮ ಸಂಖ್ಯೆ 14(vi)ಗೆ ಬದಲಿಗೆ ಕ್ರಮ ಸಂಖ್ಯೆ 14(iv) ಆಗಿ ತಪ್ಪಾಗಿ ನಮೂದಿಸಲಾಗಿರುತ್ತದೆ. ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಂಡಿರುವ ಮೊತ್ತ ರೂ. 21550/- ರಂತೆಯೇ ಕಾಮಗಾರಿಯನ್ನು ನಿರ್ವಹಿಸಲಾಗಿರುತ್ತದೆ. ಸದರಿ ಕಾಮಗಾರಿಗೆ ಮೆ   ಎಸ್.ಎಂ.ಎಸ್ ಎಲೆಕ್ಟ್ರಿಕಲ್ಸ್ ರವರು ಶೇ. 26.88% ರಷ್ಟು ಟೆಂಡರ್‌ನಲ್ಲಿ ಕಡಿಮೆ ದರ ನಮೂದಿಸಿದ್ದು, ಸದರಿ ಮೊತ್ತವು (Difference Cost) ವ್ಯತ್ಯಾಸದ ಮೊತ್ತವಾಗಿರುತ್ತದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಇದು ಟೆಂಡರ್ Formನ ಧನಾದೇಶ ಮೊತ್ತವಾಗಿರುವುದಿಲ್ಲವಾದುದರಿಂದ ಈ ಆಕ್ಷೇಪಣೆಯನ್ನು ಕೈ ಬಿಡಲು ಕೋರಿದೆ. (ಕರಾರು ಒಪ್ಪಂದದ ಪ್ರತಿಯನ್ನು ಲಗತ್ತಿಸಿದೆ) ಹಾಗೂ ಟೆಂಡರ್ ಕರೆದಿರುವ ಬಗ್ಗೆ ಟೆಂಡರ್ Wizard ಪ್ರತಿ ಲಗತ್ತಿಸಿದೆ. ಇದರಲ್ಲಿ ಇ.ಎಂ.ಡಿ.ಯನ್ನು ಪ್ರತ್ಯೇಕವಾಗಿ ಪಡೆದಿರುವ ಬಗ್ಗೆ ವಿವರ ಇರುತ್ತದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 261703/- ಗಳನ್ನು ಕೈಬಿಡಬಹುದು.</p>
5	151/ 50	<p><b>ಕಾಮಗಾರಿ ಅವಧಿ ಮುಕ್ತಾಯಗೊಂಡಿದ್ದರೂ ಈ ಬಗ್ಗೆ ಪರಿಶೀಲನೆ ಮಾಡದೇ ಹಣ ಬಿಡುಗಡೆ ಮಾಡಿರುವುದು ಮತ್ತು ಇತರ ನ್ಯೂನತೆಗಳು.</b></p> <p><b>ಓಚರ್ ಸಂಖ್ಯೆ: 03/03-11-2010</b></p> <p>ಜನೋಪಯೋಗಿ ಕಟ್ಟಡದ (ಪಿಯುಬಿ) ಲಿಫ್ಟ್‌ಗಳು ಹಳೆಯದಾಗಿದ್ದು ಮತ್ತು ಆಗಾಗ್ಗೆ ತೊಂದರೆ ನೀಡುತ್ತಿರುವುದರಿಂದ ಅವುಗಳನ್ನು ಬದಲಾಯಿಸಲು ನಿರ್ಧರಿಸಿ ಟೆಂಡರ್ ಕರೆದು ಓಟಿಸ್ ಸಂಸ್ಥೆಗೆ ಕಾಮಗಾರಿಯನ್ನು ನೀಡಿ ಮೇಲಿನ ಓಚರ್‌ನಲ್ಲಿ</p>	8441000	0	8441000	0	0	<p>ಜನೋಪಯೋಗಿ ಕಟ್ಟಡದ ಹಳೆಯ ಲಿಫ್ಟ್‌ಗಳ ಬದಲಿಗೆ ನೂತನ ಮಾದರಿಯ Inteligent Lifts ಗಳನ್ನು ಅಳವಡಿಸಲು Expression of intersಗೆ ಟೆಂಡರ್ ಆಹ್ವಾನಿಸಿದ್ದು, ಬಿಡ್‌ದಾರರು ಹಾಲಿ ಹಳೆಯ ಲಿಫ್ಟ್‌ಗಳ Salvege ನ್ನು ಒಳಗೊಂಡಂತೆ ಟೆಂಡರ್ ದರಗಳನ್ನು ನೀಡಿರುತ್ತಾರೆ. ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ. ಸಕ್ಷಮ ಪ್ರಧಿಕಾರದಿಂದ ಅನುಮೋದನೆಗೊಂಡ ಪ್ರತಿಯನ್ನು ಲಗತ್ತಿಸಿದೆ. ಆದುದರಿಂದ ಈ ಆಕ್ಷೇಪಣೆಯನ್ನು ಕೈ ಬಿಡಲು</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 8441000/- ಗಳನ್ನು ಕೈಬಿಡಬಹುದು.</p>

		<p>ರೂ. 84.41 ಲಕ್ಷಗಳನ್ನು ಪಾವತಿ ಮಾಡಲಾಗಿರುತ್ತದೆ. ಆದರೆ ಈ ಸಂಬಂಧ ಸದರಿ ಕಡತದಲ್ಲಿ ಕೆಳಕಂಡ ನ್ಯೂನತೆಗಳು ಕಂಡುಬಂದಿರುತ್ತವೆ.</p> <p>1. ಲಿಫ್ಟ್‌ಗಳನ್ನು ಅಳವಡಿಸಲು ಅಗತ್ಯವಾದ ಎಸ್.ಆರ್ ದರಗಳು ಇಲ್ಲದೇ ಇರುವುದರಿಂದ ಕೊಟೇಶನ್‌ಗಳನ್ನು ಅಹ್ವಾನಿಸಿ ದರಗಳನ್ನು ಪಡೆದು ತುಲನೆ ಮಾಡಿ ಅಂದಾಜು ಪಟ್ಟಿಗೆ</p> <p>ಅಳವಡಿಸಲಾಗಿದೆ ಆದರೆ ಈ ದರಗಳನ್ನು ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆದಿರುವುದಿಲ್ಲ. ಹಾಗೂ ಈ ದರಗಳನ್ನು ಚಾಲ್ತಿಯಲ್ಲಿನ ಮಾರುಕಟ್ಟೆ ದರಗಳೊಂದಿಗೆ ಪರಿಶೀಲನೆ ಮಾಡಿಕೊಂಡಿರುವುದಿಲ್ಲ.</p>							<p>ಕೋರಿದೆ.</p> <p>ಮಾನ್ಯ ಆಯುಕ್ತರರಿಂದ ಅನುಮೋದನೆ ಪಡೆದ ಟೆಂಪ್ಲೇಟ್ ಹಾಳೆ ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ.</p>	
6	477/186	<p><b>ವಿಷಯ :</b> 1. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಟಾಯಿಸಿರುವ ಬಗ್ಗೆ</p> <p>2010-11ನೇ ಸಾಲಿನಲ್ಲಿ ಕಾರ್ಯಪಾಲಕ ಅಭಿಯಂತರರು ವಿದ್ಯುತ್ (ಪೂರ್ವ) ಕಚೇರಿಯಲ್ಲಿ ಪಾವತಿಸಲಾದ ಕಾಮಗಾರಿ/ನಿರ್ವಹಣೆ ಬಿಲ್‌ಗಳನ್ನು ಪರಿಶೀಲಿಸಲಾಗಿ ಸದರಿ ಬಿಲ್‌ಗಳಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಮೊತ್ತವನ್ನು ಅಂದಾಜು ಪಟ್ಟಿಯ ಶೇ.1 ರಂತೆ ಕಟಾಯಿದೇ ಕಡಿಮೆ ಕಟಾಯಿಸಿರುವುದು ಕಂಡುಬಂದಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ಎಲ್‌ಡಿ 300 ಎಲ್‌ಇಟಿ 2006 ಬೆಂಗಳೂರು ದಿ:18-01-2007ರ ರೀತ್ಯಾ ಮಂಜೂರಾದ ಅಂದಾಜು ಪಟ್ಟಿಯ ಶೇ.1ರಷ್ಟು ಮೊತ್ತವನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಮೊತ್ತವಾಗಿ ಪ್ರತಿ ಬಿಲ್‌ಗಳ/ಅಂತಿಮ ಬಿಲ್ ಮೊತ್ತಗಳ ಪಾವತಿಗಳ ಸಂದರ್ಭದಲ್ಲಿ ಕಟಾಯಿಸದೇ ಕಡಿಮೆ ಕಟಾಯಿಸಲಾಗಿದೆ.. ಆದ್ದರಿಂದ ಈ ಬಾಬು ಒಟ್ಟು ಮೊತ್ತ ರೂ. 3,73,652.00ಗಳನ್ನು ವಸೂಲಾತಿಗೆ ಪ್ರಸ್ತಾಪಿಸಿದೆ. ವಿವರ ಕೆಳಗಿನಂತಿದೆ.</p>	0	373652	0	373652	0	0	<p>ಕಾಮಗಾರಿಗಳ ಬಿಲ್ಲುಗಳಲ್ಲಿನ ಟೆಂಡರ್ ಅನುಮೋದನೆಯ ಮೊತ್ತದಲ್ಲಿ ಶೇ. 1% ರಷ್ಟು ಮೊತ್ತವನ್ನು ಕಟಾವು ಮಾಡಲಾಗುತ್ತದೆ. ಅಂದಾಜು ಪಟ್ಟಿಯ ಮೊತ್ತಕ್ಕೆ ಶೇ. 1% ರಷ್ಟು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿದೆ. ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ವಸೂಲಾತಿ ಪ್ರಸ್ತಾವನೆಯನ್ನು ಕೈ ಬಿಡಲು ಕೋರಿದೆ. ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಗೆ ಜಮೆ ಮಾಡಿರುವ ಓಚರ್ ಪ್ರತಿ ಹಾಗೂ ಬ್ಯಾಂಕ್ ಪಾಸ್ ಶೀಟ್ ಪ್ರತಿ ಲಗತ್ತಿಸಿದೆ. ಆದ್ದರಿಂದ ಈ ಕಂಡಿಕೆಯನ್ನು ಕೈಬಿಡಲು ಕೋರಿದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ. 373652/- ಗಳನ್ನು ಕೈಬಿಡಬಹುದು.</p>
		ಒಟ್ಟು	24881006	373652	24881006	373652	0	0		

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಪೂರ್ವ ಇವರು 2010-11ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 05 ಅಕ್ಷೇಪಣೆ ಕಂಡಿಕೆ ಮೊತ್ತ ರೂ 24881006/- ಹಾಗೂ 01 ವಸೂಲಾತಿ ಕಂಡಿಕೆ ಮೊತ್ತ ರೂ. 373652/- ಗಳ ತೀರುವಳಿಯಾಗಬೇಕಾಗಿರುತ್ತದೆ.

ನಿಯಮಾವಳಿ ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ನಂತರ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ತೀರುವಳಿಗಾಗಿ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

**ತೀರ್ಮಾನ: ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ.**

**ವಿಷಯದ ಸಂಖ್ಯೆ : ಲೆಪಸ್ಥಾಸ:2/17-18:**

ವಿಷಯ:- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ 2011-12ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು, ವಿದ್ಯುತ್ (ಪೂರ್ವ) ವಿಭಾಗ ಕಛೇರಿ ಇವರು ನೀಡಿದ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ.	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	320/159	ಬೀದಿ ದೀಪಗಳಿಗೆ ಹೆಚ್ಚುವರಿ ನಿರ್ವಹಣಾ ವೆಚ್ಚವನ್ನು ಪಾವತಿಸಿರುವ ಬಗ್ಗೆ:- ಪೂರ್ವ ವಲಯಕ್ಕೆ ಸಂಬಂಧಿಸಿದಂತೆ, ಬೀದಿ ದೀಪಗಳ ವಾರ್ಷಿಕ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿಯನ್ನು 13 ಪ್ರಾಜೆಕ್ಟ್‌ಗಳಲ್ಲಿ ನಿರ್ವಹಿಸಲಾಗುತ್ತಿದೆ. ಇದಕ್ಕೋಸ್ಕರ 1.04.2008 ರಿಂದ ಜಾರಿಗೆ ಬರುವಂತೆ ಕಾರ್ಯದೇಶವನ್ನು ಒಂದು ವರ್ಷದ ಅವಧಿಗೆ ನೀಡಲಾಗುತ್ತಿದ್ದು ನಂತರದಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿರುತ್ತದೆ. ಅದರಂತೆ ಕಛೇರಿ ಟಿಪ್ಪಣಿಯ ಕಂಡಿಕೆ 78 ರಿಂದ 101 ರವರೆಗೆ ಪ್ರಸ್ತಾಪಿಸಿರುವಂತೆ ದಿನಾಂಕ 01.11.2010 ರಿಂದ ಹೊಸದಾಗಿ ಟೆಂಡರು ಕರೆದು ಗುತ್ತಿಗೆದಾರರನ್ನು ನೇಮಿಸುವವರೆಗೆ ಹಾಲಿ ಗುತ್ತಿಗೆಯನ್ನೇ ಮುಂದುವರಿಸಲು ಇರುವ ಪ್ರಸ್ತಾಪಕ್ಕೆ ಮಾನ್ಯ ಆಯುಕ್ತರು ಕಛೇರಿ ಟಿಪ್ಪಣಿ 102 ರಲ್ಲಿ ಅನುಮೋದನೆಯನ್ನು ನೀಡಿರುತ್ತಾರೆ.	28917120	0	28917120	0	0	0	ಬೀದಿ ದೀಪಗಳ ವಾರ್ಷಿಕ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ಪಾಲಿಕೆಯ ನೋಂದಾಯಿತ ವಿವಿಧ ವಿದ್ಯುತ್ ಗುತ್ತಿಗೆದಾರರಿಗೆ ದಿನಾಂಕ: 01/04/2008 ರಿಂದ ಒಂದು ವರ್ಷದ ಅವಧಿಗೆ ನೀಡಲಾಗಿದ್ದು, ಸದರಿ ಗುತ್ತಿಗೆಯ ಅವಧಿಯು ದಿನಾಂಕ 31/03/2009 ರಂದು ಮುಕ್ತಾಯವಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕಾರಣಾಂತರದಿಂದ ಗುತ್ತಿಗೆಯನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆ ಮೇರೆಗೆ ಮುಂದುವರಿಸಲಾಗಿರುತ್ತದೆ. ಟೆಂಡರ್ ಷರತ್ತಿನ ಅನ್ವಯ ಗುತ್ತಿಗೆ ಅವಧಿಗೆ ಅಂದರೆ 01/04/2008 ರಿಂದ 31/03/2009ರ ಅವಧಿಯವರೆಗೆ ಯಾವುದೇ ಬೀದಿ ದೀಪಗಳ ಹೆಚ್ಚುವರಿ ಅಂಶಗಳಿಗೆ ಹಣವನ್ನು ಪಾವತಿಸಿರುವುದಿಲ್ಲ. ಕಾರಣಾಂತರದಿಂದ ಗುತ್ತಿಗೆ ಅವಧಿಯನ್ನು ಮುಂದುವರಿಸಿದ್ದರಿಂದ ಪಾಲಿಕೆಗೆ ನಷ್ಟವಾಗದಂತೆ ಅನಿವಾರ್ಯವಾಗಿ ದಿನಾಂಕ: 01/11/2010 ರಿಂದ ಹೆಚ್ಚುವರಿ	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 28917120/- ಗಳನ್ನು ಕೈಬಿಡಬಹುದು

		<p>ಇದೇ ಕಂಡಿಕೆಗಳಲ್ಲಿ ಪ್ರಸ್ತಾಪಿಸಿರುವಂತೆ ಟೆಂಡರು ಸಂದರ್ಭದಲ್ಲಿ ಬೀದಿ ದೀಪಗಳ ಸಂಖ್ಯೆಗಳಲ್ಲಿ ಮತ್ತು ದರ್ಜೆಗಳಲ್ಲಿ ವ್ಯತ್ಯಾಸವಾಗಿರುವುದರಿಂದ ಗುತ್ತಿಗೆದಾರರಿಗೆ ಹೆಚ್ಚುವರಿ ನಿರ್ವಹಣಾ ವೆಚ್ಚವನ್ನು ಪಾವತಿಸಲು ಇರುವ ಪ್ರಸ್ತಾಪಕ್ಕೆ ಮಾನ್ಯ ಆಯುಕ್ತರು ಕಂಡಿಕೆ 102 ರಲ್ಲಿ ಅನುಮೋದನೆಯನ್ನು ನೀಡಿರುತ್ತಾರೆ.</p> <p>ಮೂಲ ಟೆಂಡರು ಪಾವತಿಯಂತೆ, 13 ಪ್ಯಾಕೇಜ್‌ಗಳ ಬಿಲ್ಲುಗಳ ಮೌಲ್ಯ ಮಾಸಿಕ ರೂ. 4014889-00 ಗಳಾಗಿರುತ್ತದೆ. ಹೆಚ್ಚುವರಿ ನಿರ್ವಹಣಾ ವೆಚ್ಚವೆಂದು ಪಾವತಿಸುವಾಗ ಈ ಪ್ಯಾಕೇಜ್‌ಗಳ ಮಾಸಿಕ ನಿರ್ವಹಣಾ ವೆಚ್ಚ ಮೌಲ್ಯ ರೂ. 6424602-00 ಗಳಾಗಿರುತ್ತದೆ. ಅಂದರೆ ಹೆಚ್ಚು/ವ್ಯತ್ಯಾಸದ ಮೊಬಲಗು ರೂ. 2409760-00 ಗಳಾಗಿರುತ್ತದೆ.</p> <p>ಆದರೆ, ಟೆಂಡರ್ ಷರತ್ತು ಸರ್ವೆ 1 general condition of contract ಪ್ಯಾರಾ ಸಂಖ್ಯೆ 53.3 ರಲ್ಲಿ ತಿಳಿಸಿರುವಂತೆ No additional price will be paid for the quantities in excess of the quantities indicated in the contract which will be added during the course of the contract period.</p> <p>ಈ ಬಗ್ಗೆ ವಿಚಾರಣಾ ಪತ್ರ ಸಂಖ್ಯೆ 6/2012-13 ದಿನಾಂಕ 04.03.2013 ರಲ್ಲಿ ವಿವರಣೆಯನ್ನು ಕೋರಲಾಗಿರುತ್ತದೆ.</p> <p>ಈ ರೀತಿ ಪ್ರತಿ ಮಾಹೆಯಲ್ಲಿ ಹೆಚ್ಚುವರಿ ಪಾವತಿಯು ರೂ. 2409760-00 ಗಳಾಗುತ್ತಿರುತ್ತದೆ. ವರ್ಷಕ್ಕೆ ರೂ. 28917120-00 ಗಳಾಗುತ್ತದೆ.</p> <p>ಅಗ್ರಿಮೆಂಟಿನಲ್ಲಿರುವುದಕ್ಕೆ ವ್ಯತಿರಿಕ್ತವಾಗಿ ಪಾವತಿಸಿರುವ ರೂ. 2,89,17,120-00 ಗಳನ್ನು ಅಕ್ಷೇಪಣೆಯಲ್ಲಿಡಲಾಗಿದೆ.</p>							<p>ಅಂಶಗಳಿಗೆ ಅಂದರೆ ಮುಕ್ತಾಯದ ಅವಧಿ ಮುಗಿದ 1½ ವರ್ಷದ ನಂತರ ಪಾವತಿಸಲಾಗಿರುತ್ತದೆ. ಆದ್ದರಿಂದ ಅಕ್ಷೇಪಣೆಯನ್ನು ಕೈಬಿಡಬೇಕೆಂದು ಕೋರಿದೆ.</p>	
2	294/144	<p>ಆಡಳಿತಾಧಿಕಾರಿಗಳು ಅನುಮೋದಿಸಿದ ಸಂಖ್ಯೆಗಳಿಗಿಂತ ಹೆಚ್ಚಿನ ಪರಿಮಾಣಕ್ಕೆ ಅಂದಾಜು ತಯಾರಿಸಿ ಪಾವತಿಸಿರುವುದು:-</p>	572000	0	572000	0	0	0	<p>ವಿದ್ಯುತ್ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲು ಟೆಪ್ಪಣಿ ಹಾಳೆಯ ಕಂಡಿಕೆ 49ರಲ್ಲಿ ಹತ್ತು ಸ್ಥಳಗಳನ್ನು ಪ್ರಸ್ತಾಪಿಸಲಾಗಿದ್ದು, ಸದರಿ ಸ್ಥಳಗಳಿಗೆ 9</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು</p>

		<p>ಕಾಮಗಾರಿ:- Providing high mast lighting at various places in east division. ಅಂದಾಜು:- ರೂ. 48.00 ಲಕ್ಷಗಳು ಟಿ ಪಿ (-) 31.13% ವೋಚರ್ 27/23.04.2011 ರೂ. 19848323-00 15/13.04.2012 ರೂ. 1461680-00 ರೂ. 34100030-00</p> <p>ಕಡತದಲ್ಲಿರುವ ಮಾಹಿತಿಯಂತೆ ಮಡಿವಾಳ ಚೆಕ್ ಪೋಸ್ಟ್‌ನಿಂದ ಜಕ್ಕಸಂದ್ರ ಬಸ್ ನಿಲ್ದಾಣದವರೆಗೆ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ರೂ. 48.00 ಲಕ್ಷಗಳಿಗೆ ಅಂದಾಜು ತಯಾರಿಸಿದ್ದು ಇದಕ್ಕೆ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಂದ ಕ್ರಮವಾಗಿ 30.06.2008 ಮತ್ತು 27.08.2008 ರಲ್ಲಿ ಅನುಮೋದನೆಯನ್ನು ಪಡೆದಿರುವುದಾಗಿ ಕಛೇರಿ ಟಿಪ್ಪಣಿಗಳಲ್ಲಿ ಮಾಹಿತಿ ಇರುತ್ತದೆ.</p> <p>ಆದರೆ ಇದಕ್ಕೆ ಬದಲಿಯಾಗಿ ಪೂರ್ವ ವಲಯದ 10 ವಿವಿಧ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ಕಾರ್ಯಪಾಲಕ ಅಭಿಯಂತರರ ಪ್ರಸ್ತಾಪಕ್ಕೆ ಮುಖ್ಯ ಅಭಿಯಂತರರು ಪೂರ್ವ ವಲಯರವರ 5 ಸಂಖ್ಯೆಗಳನ್ನು ಮಾತ್ರ ಅಳವಡಿಸಲು ಮಿತಿಗೊಳಿಸಿದ್ದು ಇದೇ ಸಂಖ್ಯೆಗೆ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು 12.05.2009 ರಲ್ಲಿ ಅನುಮೋದನೆಯನ್ನು ನೀಡಿರುತ್ತಾರೆ. ಆದರೆ ಕಾಮಗಾರಿಯನ್ನು 9 ಸಂಖ್ಯೆಗಳಿಗೆ ನಿರ್ವಹಿಸಲಾಗಿರುತ್ತದೆ. ಇದರಿಂದ ಹೆಚ್ಚುವರಿ 4 ಸಂಖ್ಯೆಗೆ ದರ ರೂ 13000-00 ರಂತೆ ಒಟ್ಟು ರೂ 572000-00 ಹೆಚ್ಚುವರಿ ಪಾವತಿಯಾಗಿರುತ್ತದೆ. ಮೂಲ ಕಾಮಗಾರಿಯನ್ನು ಬದಲಿಸಲು ಕಾರಣ ಮತ್ತು ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಅನುಮೋದಿಸಿದ ಸಂಖ್ಯೆಗೆ ಕಾಮಗಾರಿ ನಿರ್ವಹಿಸಿರುವುದಕ್ಕೆ ಕಾರಣವನ್ನು ನೀಡುವುದು ಅಲ್ಲಿಯವರವಿಗೆ ರೂ. 572000-00 ಆಕ್ಷೇಪಣೆಯಿಲ್ಲದಿರಲಾಗಿದೆ.</p>							<p>ಸಂಖ್ಯೆಯ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿರುತ್ತದೆ. ಒಂದಕ್ಕಿಂತ ರೂ. 13000/- ಗಳಂತೆ 4 ಸಂಖ್ಯೆಗೆ ರೂ. 52000/- ಗಳಾಗುತ್ತದೆ. ಆದರೆ ರೂ. 572000/- ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p> <p>ಈ ಬಗ್ಗೆ ಕಡತದ ಕಂಡಿಕೆ (66) ರಲ್ಲಿ ಮಾನ್ಯ ಆಯುಕ್ತರು ಅನುಮೋದನೆ ನೀಡಿದ್ದು ಪ್ರತಿ ಲಗತ್ತಿಸಿದೆ. ಆದ್ದರಿಂದ ಆಕ್ಷೇಪಣೆ ಕಂಡಿಕೆ ಕೈಬಿಡಲು ಕೋರಿದೆ.</p>	<p>ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 572000/- ಗಳನ್ನು ಕೈಬಿಡಬಹುದು</p>
3	265/125	<p><b>ಟೆಂಡರ್ ಪ್ರೀಮಿಯಂ ಋಣಾತ್ಮಕವಿದ್ದಾಗ ಇ.ಎ.ಆರ್.ಎಲ್ ಗಳ ದರಗಳಲ್ಲಿ ಕಡಿತ ಮಾಡದೆ ಪಾವತಿಸಿರುವುದು:-</b> <b>ಕಾಮಗಾರಿ:- Estimate for power and street lighting to Dorekere Lake</b> ಅಂದಾಜು:- ರೂ. 48.00 ಲಕ್ಷಗಳು ಟಿ ಪಿ ಶೇ (-) 24.11</p>	0	114490	0	114490	0	0	<p>2011-12ನೇ ಸಾಲಿನಲ್ಲಿ ಮೆ   ಅರವಿಂದ ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರಿಂದ ರೂ. 114490.00 ವಸೂಲಾತಿಗೆ ಸೂಚಿಸಲಾಗಿದ್ದು, ಅದರಂತೆ ಋಣಾತ್ಮಕ ಟೆಂಡರ್ ಪ್ರೀಮಿಯಂ ಇರುವುದರಿಂದ ದರಗಳಲ್ಲಿ ಈ ಟೆಂಡರ್ ಪ್ರೀಮಿಯಂ ನ್ನು ಕಳೆದು ಪಾವತಿಸಬೇಕಾಗಿರುತ್ತದೆ. ಈ ಗುತ್ತಿಗೆದಾರರ</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ರೂ. 114490/- ಗಳನ್ನು</p>



		<p>ವೋಚರ್:- 37/06.07.2011 ರೂ 3181557-00 ಟೆಂಡರು ಗುತ್ತಿಗೆ ಮೊಬಲಗು ರೂ 2576024-00 ಟೆಂಡರಿಗಿಟ್ಟ ಮೊಬಲಗು ರೂ 3394467-00</p> <p>ಈ ಕಾಮಗಾರಿಗೆ ಮಾರ್ಪಾಡು ಅಂದಾಜನ್ನು ತಯಾರಿಸಿಕೊಳ್ಳಲಾಗಿರುತ್ತದೆ. ಇದರಲ್ಲಿ ರೂ 4,74,866-00 ಮೌಲ್ಯದಷ್ಟನ್ನು ಈ ಕಾಮಗಾರಿಗಳಿಗೆ ಮಾರ್ಪಾಡು ಅಂದಾಜನ್ನು ತಯಾರಿಸಿಕೊಳ್ಳಲಾಗಿರುತ್ತದೆ. ಇದರಲ್ಲಿ ರೂ 4,74,866-00 ಮೌಲ್ಯದಷ್ಟು ಇ.ಎ.ಆರ್.ಎಲ್ ಗಳಿರುತ್ತದೆ. ಈ ದರಗಳ ಅನ್ವಯ ಎಸ್.ಆರ್ ದರಗಳಾಗಿದ್ದು ನಿಯಮಾನುಸಾರ (+) ಋಣಾತ್ಮಕ ಅಥವಾ (-) ಟೆಂಡರು ಪ್ರೀಮಿಯಂ ಇರುವುದರಿಂದ ದರಗಳಲ್ಲಿ ಟಿ.ಪಿ.ಯನ್ನು ಕಳೆದು ಪಾವತಿಸಬೇಕಿರುತ್ತದೆ. ಆದರೆ ಈ ಬಿಲ್ಲಿನಲ್ಲಿ ಆ ರೀತಿ ಮಾಡಿರುವುದಿಲ್ಲ. ರೂ 474866-00 ಗಳಿಗೆ ಶೇ 24.11 ರಷ್ಟು ಟಿ ಪಿ ಮೌಲ್ಯ ರೂ 1,14,490-00 ಗಳಾಗುತ್ತಿದ್ದು ಕಳೆದಿರುವುದಿಲ್ಲ.</p> <p>ಆದ್ದರಿಂದ ರೂ 1,14,490-00 ಗಳನ್ನು ವಸೂಲಿಗೆ ಸೂಚಿಸಿದೆ.</p>						<p>ಬಿಲ್ಲುಗಳಲ್ಲಿ ಹೆಚ್ಚುವರಿ ಪಾವತಿಸಿರುವ ಟಿ.ಪಿ.ಯನ್ನು ವಸೂಲಿ ಮಾಡಲಾಗಿದೆ.</p> <p>ನಗದು ಪುಸ್ತಕ 2010-11ನೇ ಸಾಲಿನ ಪುಟ ಸಂಖ್ಯೆ 87ರಲ್ಲಿ ಗುತ್ತಿಗೆದಾರರ ಭದ್ರತಾ ಠೇವಣಿ ರೂ. 222708.00 ಗಳಲ್ಲಿ ರೂ. 114490.00 ಕಟಾವಣಿ ಮಾಡಿ ಪುಸ್ತಕ ಹೊಂದಾಣಿಕೆ ಮಾಡಲಾಗಿದೆ. ಆದ್ದರಿಂದ ವಸೂಲಾತಿಗೆ ಸೂಚಿಸಿರುವ ಕಂಡಿಕೆಯನ್ನು ಕೈ ಬಿಡಬೇಕೆಂದು ಕೋರಿದೆ.</p>	ಕೈಬಿಡಬಹುದು.																						
4	332/ 167	<p><b>ಕಾರ್ಮಿಕ ಕಲ್ಯಾಣ ನಿಧಿಯನ್ನು ಕಡಿಮೆ ಜಮೆ ಮಾಡಿರುವ ಬಗ್ಗೆ:-</b></p> <p>2011-12ನೇ ಸಾಲಿನ ನಗದು ಪುಸ್ತಕವನ್ನು ಪರಿಶೀಲಿಸಲಾಗಿ ಜನವರಿ-2012 ಮತ್ತು ಮಾರ್ಚ್ 2012ನೇ ಮಾಹೆಯಲ್ಲಿ ಗುತ್ತಿಗೆದಾರರ ಬಿಲ್ಲುಗಳಲ್ಲಿ ಕಡಿತಗೊಳಿಸಲಾದ ಮೊತ್ತಕ್ಕಿಂತ ಕಡಿಮೆ ಮೊತ್ತ ಕಾರ್ಮಿಕ ಇಲಾಖೆಗೆ ಜಮೆಯಾಗಿರುತ್ತದೆ. ವಿವರ ಕೆಳಕಂಡಂತಿರುತ್ತದೆ.</p> <p>ಜನವರಿ 2012 ಮಾರ್ಚ್ 2012</p> <table border="1"> <tr> <td>ಕಟಾಯಿಸಿರುವವರ ಮೊತ್ತ</td> <td>190945</td> <td>48267</td> </tr> <tr> <td>ಜಮೆಯಾಗಿರುವ ಮೊತ್ತ</td> <td>180450</td> <td>30371</td> </tr> <tr> <td>ವ್ಯತ್ಯಾಸದ ಮೊತ್ತ</td> <td>10495</td> <td>17896</td> </tr> </table> <p>ಮೇಲ್ಕಂಡ ವ್ಯತ್ಯಾಸದ ಒಟ್ಟು ರೂ 28391 ಮೊತ್ತವನ್ನು ವಸೂಲಾತಿಗೆ ಸೂಚಿಸಿದೆ.</p>	ಕಟಾಯಿಸಿರುವವರ ಮೊತ್ತ	190945	48267	ಜಮೆಯಾಗಿರುವ ಮೊತ್ತ	180450	30371	ವ್ಯತ್ಯಾಸದ ಮೊತ್ತ	10495	17896	0	28391	0	23425	0	4966	<p>ಏಪ್ರಿಲ್ 2011ರಿಂದ ಮಾರ್ಚ್ 2012ರವರೆಗೆ ಗುತ್ತಿಗೆದಾರರ ಬಿಲ್ಲುಗಳಲ್ಲಿ ಕಾರ್ಮಿಕ ಸೆಸ್ ಮೊತ್ತ ರೂ. 28391.00 ಕಡಿಮೆ ಕಟಾಯಿಸಿರುವ ಮೊತ್ತವನ್ನು ಕಟಾಯಿಸಲು ಸೂಚಿಸಲಾಗಿದೆ. ವಾಸ್ತವವಾಗಿ ಪ್ರತಿ ತಿಂಗಳ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ರೂ. 28391 ಬದಲಾಗಿ ರೂ. 23425.00 ಕಾರ್ಮಿಕ ಸೆಸ್ ಮೊತ್ತವನ್ನು ಕಟಾಯಿಸಬೇಕಾಗಿರುತ್ತದೆ. ಅದರಂತೆ 2011 ಏಪ್ರಿಲ್ ರಿಂದ ಮಾರ್ಚ್ 2012 ರವರೆಗೆ ರೂ.23425./ ಗಳನ್ನು ಈ ಕೆಳಕಂಡ ಗುತ್ತಿಗೆದಾರರ ಇಎಂಡಿ ಮೊತ್ತದಲ್ಲಿ ಕಟಾಯಿಸಲಾಗಿದೆ. ವಿವರ ಈ ಕೆಳಕಂಡಂತಿದೆ.</p> <table border="1"> <thead> <tr> <th>ಕ್ರ. ಸಂ</th> <th>ಗುತ್ತಿಗೆದಾರರ ಹೆಸರು</th> <th>ಸಿ.ಬಿ.ಎಫ್. ಮೊತ್ತ</th> </tr> </thead> <tbody> <tr> <td>1</td> <td>ಮೆ   ರೈಂಬೋ ಎಲೆಕ್ಟ್ರಿಕಲ್ಸ್</td> <td>6250.00</td> </tr> <tr> <td>2</td> <td>ಮೆ   ಗೀತಾ ವಿದ್ಯುತ್ ಎಂಟರ್‌ಪ್ರೈಸಸ್</td> <td>7500.00</td> </tr> <tr> <td>3</td> <td>ಮೆ   ಎಸ್.ಎಂ.ಎಸ್. ಎಲೆಕ್ಟ್ರಿಕಲ್ಸ್</td> <td>1875.00</td> </tr> </tbody> </table>	ಕ್ರ. ಸಂ	ಗುತ್ತಿಗೆದಾರರ ಹೆಸರು	ಸಿ.ಬಿ.ಎಫ್. ಮೊತ್ತ	1	ಮೆ   ರೈಂಬೋ ಎಲೆಕ್ಟ್ರಿಕಲ್ಸ್	6250.00	2	ಮೆ   ಗೀತಾ ವಿದ್ಯುತ್ ಎಂಟರ್‌ಪ್ರೈಸಸ್	7500.00	3	ಮೆ   ಎಸ್.ಎಂ.ಎಸ್. ಎಲೆಕ್ಟ್ರಿಕಲ್ಸ್	1875.00	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ 28391/- ಗಳಲ್ಲಿ ರೂ. 23425/- ಗಳನ್ನು ಹೊಂದಾಣಿಕೆ ಮಾಡಿ ಉಳಿಕೆ ಮೊತ್ತ ರೂ 4966/-ಗಳು ಮುಂದುವರಿಯುತ್ತದೆ.</p>
ಕಟಾಯಿಸಿರುವವರ ಮೊತ್ತ	190945	48267																													
ಜಮೆಯಾಗಿರುವ ಮೊತ್ತ	180450	30371																													
ವ್ಯತ್ಯಾಸದ ಮೊತ್ತ	10495	17896																													
ಕ್ರ. ಸಂ	ಗುತ್ತಿಗೆದಾರರ ಹೆಸರು	ಸಿ.ಬಿ.ಎಫ್. ಮೊತ್ತ																													
1	ಮೆ   ರೈಂಬೋ ಎಲೆಕ್ಟ್ರಿಕಲ್ಸ್	6250.00																													
2	ಮೆ   ಗೀತಾ ವಿದ್ಯುತ್ ಎಂಟರ್‌ಪ್ರೈಸಸ್	7500.00																													
3	ಮೆ   ಎಸ್.ಎಂ.ಎಸ್. ಎಲೆಕ್ಟ್ರಿಕಲ್ಸ್	1875.00																													

										4	ಮೆ   ಸಪ್ತಗಿರಿ ಎಂಟರ್‌ಪ್ರೈಸಸ್	7800.00	
											ಒಟ್ಟು ಮೊತ್ತ	23425.00	
											<p>ಗುತ್ತಿಗೆದಾರರ ಬಿಲ್ಲುಗಳಲ್ಲಿ ರೂ. 23425.00 ಗಳನ್ನು ಕಟಾಯಿಸಿ ಸಂಬಂಧಪಟ್ಟ ಕಾರ್ಮಿಕ ಕಲ್ಯಾಣ ಇಲಾಖೆ ಬೆಂಗಳೂರು. ರವರಿಗೆ ಕಾರ್ಮಿಕ ಸೆಸ್ ಚೆಕ್ ಸಂಖ್ಯೆ 469096, ವೋಚರ್ ನಂ. 16, ದಿ: 19/03/2013. ರಲ್ಲಿ ಪಾವತಿಸಲಾಗಿದೆ. ಆದ್ದರಿಂದ ಈ ಕಂಡಿಕೆಯನ್ನು ಕೈ ಬಿಡಬೇಕೆಂದು ಕೋರಿದೆ.</p>		
5	319/158	<p><b>ಅಂದಾಜಿನಲ್ಲಿ ಸಾಮಗ್ರಿಗಳ ಸಂಖ್ಯೆಗಳು ಪರಸ್ಪರ ತಾಳೆಯಾಗದಿರುವುದು ಮತ್ತು ವ್ಯತ್ಯಾಸಕ್ಕೆ ವಿವರಣೆಯಿಲ್ಲದಿರುವುದು:-</b></p> <p>ಪೂರ್ವ ವಲಯದ ವಿವಿಧ ಪ್ರದೇಶಗಳಲ್ಲಿ ಬೀದಿ ದೀಪಗಳ ಅಳವಡಿಸುವ ಕಾಮಗಾರಿಗಳಿಗೆ ಸಂಬಂಧಿಸಿದಂತಹ ಅಂದಾಜುಗಳಲ್ಲಿ ಕಂಬಗಳು, ಬ್ರಾಕೇಟ್‌ಗಳು, ಫೀಟಿಂಗ್‌ಗಳು, ಬಂಚ್‌ಡ್ ಕೇಬಲ್‌ಗಳು ಮತ್ತು ಇತರೆ ಸಾಮಗ್ರಿಗಳ ಸಂಖ್ಯೆಗಳ ನಡುವೆ ಪರಸ್ಪರ ಪೂರಕವಾಗಿ ತಾಳೆಯಾಗುವ ರೀತಿ ಕಂಡು ಬರುವುದಿಲ್ಲ. ಈ ರೀತಿ ಹೆಚ್ಚುವರಿ ಸಾಮಗ್ರಿಗಳಂತೆ ಕಂಡು ಬರುವ ಐಟಂ ಅಥವಾ ಪರಿಮಾಣಗಳಿಗೆ ತಾಂತ್ರಿಕ ವಿವರಣೆ ಮತ್ತು ಅವಶ್ಯಕತೆಯನ್ನು ವಿವರಿಸಿರುವುದಿಲ್ಲ.</p> <p>ವಿಶೇಷವಾಗಿ ಬ್ರಾಕೇಟ್ ಮತ್ತು ದೀಪಗಳಲ್ಲಿ ಇಂತಹ ವ್ಯತ್ಯಾಸ ಕಂಡು ಬರುತ್ತದೆ.</p> <p>ಉದಾಹರಣೆಯೊಂದಿಗೆ ಇಂತಹ ವ್ಯತ್ಯಾಸವನ್ನು ಮುಂದೆ ವಿವರಿಸಲಾಗಿದೆ.</p> <p>ಕಾಮಗಾರಿ: Estimate for providing tubular/RCC poles and A.B.C/UG cable and fitting at Richmond town area ward 76</p> <p>ವೋಚರ್:- 14/09.02.2012 ರೂ. 1096974-00</p> <p>ಸದರಿ ಕಾಮಗಾರಿಯ ಅಂದಾಜಿನಲ್ಲಿ ಮುಖ್ಯವಾಗಿ</p> <p>1. Sodium vapor street light fitting ಗಳಲ್ಲಿ 150 watts-group-A 53 ಸಂಖ್ಯೆಗಳು ದರ ರೂ 5500-00 ಮತ್ತು 250 watts-</p>	284213	0	284213	0	0	0	<p>2008-09ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಅನುದಾನದಡಿಯಲ್ಲಿ ಪೂರ್ವವಲಯದಲ್ಲಿ ಬೀದಿ ದೀಪಗಳು ವಿರಳವಾಗಿರುವ ಕಡೆ ಹಾಗೂ ಮುಖ್ಯ ರಸ್ತೆಗಳಲ್ಲಿ ಹಾಗೂ ಜನನಿ ಬಿಡ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ ಮೇಲ್ವರ್ಗೀರಿಸಲು ಎಸ್.ವಿ ದೀಪಗಳನ್ನು ಅಳವಡಿಸಲಾಗಿದ್ದು, ಅವುಗಳ ಡಿಫೆಕ್ಟ್ &amp; ಲಿಯಬಿಲಿಟಿ (1 ವರ್ಷ) ಅವಧಿ ಮುಗಿದ ನಂತರ ನಿರ್ವಹಣೆ ಉದ್ದೇಶದಿಂದ 2010-11ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 2008-09ನೇ ಸಾಲಿನ ಬೀದಿ ದೀಪಗಳ ಸಂಖ್ಯೆಗೆ ಸೇರಿಸಿಕೊಳ್ಳಲಾಗಿರುವುದರಿಂದ ಎಸ್.ವಿ ದೀಪಗಳ ಸಂಖ್ಯೆ ಅಧಿಕವಾಗಿವೆ. 2010-11, 2011-12ನೇ ಸಾಲಿನಲ್ಲಿ ಹೊಸ ದೀಪಗಳಿಗೆ ಹೆಚ್ಚಿನ ಅನುದಾನವಿಲ್ಲದ ಕಾರಣ ಹೆಚ್ಚಿನ ಬೀದಿ ದೀಪಗಳನ್ನು ಅಳವಡಿಸಿರುವುದಿಲ್ಲ. ಆದ್ದರಿಂದ ಆಕ್ಷೇಪಣೆ ಕೈಬಿಡಲು ಕೋರಿದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ವಿವರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ. 284213/- ಗಳನ್ನು ಕೈಬಿಡಬಹುದು</p>			

	<p>group-A 150 ಸಂಖ್ಯೆಗಳು ದರ ರೂ 6450-00.</p> <p>2. ಬ್ರಾಕೇಟ್‌ಗಳನ್ನು 147 ಸಂಖ್ಯೆಗಳು ದರ ರೂ 600-00</p> <p>3. Bunched cable 150 ಮೀಟರ್‌ಗಳು ದರ ರೂ 105-00 (ಉಪಯೋಗವನ್ನು 203 ದೀಪಗಳು 132 ಬ್ರಾಕೇಟ್ ಬಂಡಲ್ ಕೇಬಲ್ 1273 ಮೀಟರ್ ಇರುತ್ತದೆ.) ಇದರಂತೆ ಅವಲೋಕಿಸಿದಾಗ 132 ಬ್ರಾಕೇಟ್‌ಗಳಿಗೆ 132 ದೀಪಗಳನ್ನು ಅಳವಡಿಸಬೇಕಿರುತ್ತದೆ ಹೆಚ್ಚುವರಿ 71 ದೀಪಗಳನ್ನು ಏತಕ್ಕೆ ಅಂದಾಜಿನಲ್ಲಿ ಪ್ರಾವಿಶನ್ ಮಾಡಲಾಗಿರುತ್ತದೆ. ವಿವರಣೆ ಇಲ್ಲ. ಈ 71 ನ್ನು ಹಾಲಿ ಇರುವ ಆದರೆ ಬೆಳಗದಿರುವ ದೀಪಗಳ ಬದಲಿಗೆ ಹಾಕಲಾಗಿದ್ದರೆ ನಿರ್ವಹಣಾ ಗುತ್ತಿಗೆದಾರನ ಪರವಾಗಿ ಬಿ.ಬಿ.ಎಂ.ಪಿಯೇ ದೀಪಗಳನ್ನು ಬದಲಿಸಿದಂತಾಗುತ್ತದೆ. ಇಲ್ಲವೆ ಟ್ಯೂಬ್ ದೀಪಗಳ ಬದಲಿಗೆ ಉನ್ನತೀಕರಣಗೊಳಿಸಿ ಈ 71 ನ್ನು ಹಾಕಿದ್ದರೆ ಲಗತ್ತು ಸಿ ವಿ ಪಿ ಗೆ ಹೊಂದಾಗುವ ಬ್ರಾಕೇಟ್‌ಗಳನ್ನು ಏತಕ್ಕೆ ಅಂದಾಜಿನಲ್ಲಿ ಪ್ರಾವಿಶನ್ ಮಾಡಿರುವುದಿಲ್ಲ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇನ್ನು 1273 ಮೀ Bunched cable ಬಗ್ಗೆ ಎಷ್ಟು ಮೀಟರ್‌ಗೊಂದು ದೀಪಗಳನ್ನು ಅಳವಡಿಸಲಾಗಿರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ 25 ಮೀನಿಂದ 30 ಮೀವರೆಗೆ ಪೋಲ್‌ಗಳನ್ನು ಅಳವಡಿಸಿರುವುದನ್ನು ವಿವಿಧ ಅಂದಾಜಿಗಳಲ್ಲಿ ಅವಲೋಕಿಸಲಾಗಿದೆ. ಇದರಂತೆ 42 ಸಂಖ್ಯೆ ದೀಪಗಳನ್ನು (1273/30) ಅಳವಡಿಸಲು ಮಾತ್ರ ಸಾಧ್ಯವಿರುತ್ತದೆ. ಒಂದು ಪಕ್ಷ ಹಾಲಿ ಕೇಬಲ್ ಇದ್ದು ಹಾಳಾಗಿರುವ ಭಾಗಕ್ಕೆ ಅಳವಡಿಸುವುದಾಗಿದ್ದರೆ ಅದರ ವಿವರವನ್ನು ದಾಖಲಿಸಿರುವುದಿಲ್ಲ ಮತ್ತು ಕೇಬಲ್‌ನ್ನು ಈ ಮೊದಲು ಅಳವಡಿಸಿದೆ ವಿವರವೂ ಮುಖ್ಯವಾಗುತ್ತದೆ. ಈ ಎಲ್ಲಾ ಅಂಶಗಳಿಗೆ ಸೂಕ್ತ ವಿವರಣೆಯನ್ನು ನೀಡುವುದು ಅಗತ್ಯವಾಗಿದೆ.</p>												
--	---	--	--	--	--	--	--	--	--	--	--	--	--

	ಇಂತಹ ನ್ಯೂನತೆಯಿರುವ ಅಂದಾಜುಗಳು ಬಹಳ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಈ ಕಾಮಗಾರಿಯು ಕೇವಲ ಉದಾಹರಣಾತ್ಮಕವಾದ ನಿದರ್ಶನವಾಗಿರುತ್ತದೆ. ಈ ಕಾಮಗಾರಿಯಲ್ಲಿ ಹೆಚ್ಚುವರಿಯಾಗಿರುವ 71 ಸಂಖ್ಯೆ ದೀಪಗಳ ಪಾವತಿ ಮುಖ್ಯ (ಪಾವತಿ ದರ 403-00) ರೂ. 284213-00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.								
	<b>ಒಟ್ಟು</b>	<b>29773333</b>	<b>142881</b>	<b>29773333</b>	<b>137915</b>	<b>0</b>	<b>4966</b>		

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು, ವಿದ್ಯುತ್ (ಪೂರ್ವ) ವಿಭಾಗ ಇವರು 2011-12ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 03 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ.29773333/- ಹಾಗೂ 02 ವಸೂಲಾತಿ ಕಂಡಿಕೆಗಳ ಮೊತ್ತ ರೂ.137915/- ಗಳ ತೀರುವಳಿಯಾಗಬೇಕಾಗಿರುತ್ತದೆ.

ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ನಂತರ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ತೀರುವಳಿಗಾಗಿ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

**ತೀರ್ಮಾನ:ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ.**

**ವಿಷಯದ ಸಂಖ್ಯೆ : ಲೆಪಸ್ಥಾಸ:03/17-18:**

ವಿಷಯ:- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ ಕಛೇರಿಯ 2011-12, 2012-13 ಮತ್ತು 2013-14ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	359/188-	ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಮುಂಗಡ ಪಾವತಿ ಹೊಂದಾಣಿಕೆಯಾಗಿದಿರುವುದು.	5880000	0	5880000	0	0	0	ಕಂಡಿಕೆ (05)ರಲ್ಲಿ ಮೆ   ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಮೊಬೈಲೇಜಷನ್ ಮುಂಗಡ ನೀಡಿರುವ ಬಗ್ಗೆ ಆಕ್ಷೇಪಿಸಿದ್ದು, ಅಧಿಕಾರಿಗಳು ನೀಡಿರುವ ಅನುಸರಣೆಯನ್ನು	ಘಟಕ

ಅ	<p>ಈ ವಿಭಾಗದ ವಿವಿಧ ಕಾಮಗಾರಿಗಳ ಸಂಬಂಧ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಮೊಬೈಲೈಸೇಷನ್ ಮುಂಗಡ ನೀಡಿರುವುದು.</p> <p>ಶಾಂತಿನಗರ ವಿಭಾಗ ವ್ಯಾಪ್ತಿಯಲ್ಲಿ ಬರುವ ಕೆಲವಾರು ಪ್ರದೇಶಗಳಲ್ಲಿ ಈ ಭಾಗದ ವತಿಯಿಂದ ಬೋರ್‌ವೆಲ್ ಕೊರೆಯುವುದು ಹಾಗೂ ಕುಡಿಯುವ ನೀರನ್ನು ಸರಬರಾಜು ಮಾಡುವ ಕಾಮಗಾರಿ ಸಂಬಂಧ ಮೆ   ಕೆ.ಆರ್.ಐ.ಡಿ.ಎಲ್ ಇವರಿಗೆ ಒಟ್ಟಾರೆ ಅಂದಾಜಿನಲ್ಲಿ ಶೇ 25ರಷ್ಟು ಮೊಬೈಲೈಸೇಷನ್ ಮುಂಗಡವನ್ನು ಪಾವತಿಸಿರುವುದು ಕಂಡು ಬಂದಿರುತ್ತದೆ. ಅದರ ವಿವರ ಕೆಳಕಂಡಂತಿದೆ.</p> <table border="1" data-bbox="268 544 752 1421"> <thead> <tr> <th>ಕ್ರ. ಸ</th> <th>ಕಾಮಗಾರಿ ವಿವರ</th> <th>ಟೆಂಡರ್ ಸಂ ಮತ್ತು ದಿ</th> <th>ಮೊಬೈಲೈಸೇಷನ್ ಮುಂಗಡ ಹಣ</th> </tr> </thead> <tbody> <tr> <td>1</td> <td>ಅಗರಂನಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು</td> <td>05/29.07. 11</td> <td>ರೂ 7,35,000/-</td> </tr> <tr> <td>2</td> <td>ಜೋಗುಪಾಳ್ಯದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು</td> <td>06/29.07. 11</td> <td>ರೂ 7,35,000/-</td> </tr> <tr> <td>3</td> <td>ವನ್ನಾರ್‌ಪೇಟೆಯಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು</td> <td>07/29.07. 11</td> <td>ರೂ 4,90,000/-</td> </tr> <tr> <td>4</td> <td>ಶಾಂತಿನಗರದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು</td> <td>08/29.07. 11</td> <td>ರೂ 12,25,000/-</td> </tr> </tbody> </table>	ಕ್ರ. ಸ	ಕಾಮಗಾರಿ ವಿವರ	ಟೆಂಡರ್ ಸಂ ಮತ್ತು ದಿ	ಮೊಬೈಲೈಸೇಷನ್ ಮುಂಗಡ ಹಣ	1	ಅಗರಂನಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	05/29.07. 11	ರೂ 7,35,000/-	2	ಜೋಗುಪಾಳ್ಯದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	06/29.07. 11	ರೂ 7,35,000/-	3	ವನ್ನಾರ್‌ಪೇಟೆಯಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	07/29.07. 11	ರೂ 4,90,000/-	4	ಶಾಂತಿನಗರದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	08/29.07. 11	ರೂ 12,25,000/-						<p>ಅದರಂತೆ ಸದರಿ ಸಂಸ್ಥೆರವರ ಬಿಲ್ಲುಗಳನ್ನು ಸಲ್ಲಿಸಿದ್ದು, ಇದರಲ್ಲಿ ಈ ಕೆಳಕಂಡಂತೆ ನಮೂದಿಸಿರುವ ಬಿ.ಆರ್.ಗಳಲ್ಲಿ ಮುಂಗಡ ಮೊತ್ತವನ್ನು ಒಟ್ಟು ರೂ 60,00,000/-ಕಟಾವು ಮಾಡಲಾಗಿದ್ದು, ವಿವರ ಈ ಕೆಳಕಂಡಂತಿದೆ.</p> <ol style="list-style-type: none"> <li>1) ಬಿ.ಆರ್.ಸಂಖ್ಯೆ : 170/29-03-2016 ಮೊತ್ತ ರೂ 750000/-</li> <li>2) ಬಿ.ಆರ್.ಸಂಖ್ಯೆ : 171/29-03-2016 ಮೊತ್ತ ರೂ 750000/-</li> <li>3) ಬಿ.ಆರ್.ಸಂಖ್ಯೆ : 172/29-03-2016 ಮೊತ್ತ ರೂ 500000/-</li> <li>4) ಬಿ.ಆರ್.ಸಂಖ್ಯೆ : 156/02-09-2016 ಮೊತ್ತ ರೂ 1250000/-</li> <li>5) ಬಿ.ಆರ್.ಸಂಖ್ಯೆ : 155/09-02-2016 ಮೊತ್ತ ರೂ 750000/-</li> <li>6) ಬಿ.ಆರ್.ಸಂಖ್ಯೆ : 157/09-02-2016 ಮೊತ್ತ ರೂ 1250000/-</li> <li>7) ಬಿ.ಆರ್.ಸಂಖ್ಯೆ : 480/28-02-2013 ಮೊತ್ತ ರೂ 750000/-</li> </ol> <p>ಒಟ್ಟು ಮೊತ್ತ ರೂ 60,00,000/- ಮುಂಗಡ ನೀಡಿರುವ ಮೊತ್ತವನ್ನು ಮೇಲ್ಕಾಣಿಸಿದ ಬಿಲ್ಲುಗಳಲ್ಲಿ ಕಟಾವು ಮಾಡಲಾಗಿದ್ದು, ಇದರ ಪ್ರತಿಯನ್ನು ಈ ಇದರೊಂದಿಗೆ ಲಗತ್ತಿಸಲಾಗಿರುತ್ತದೆ.</p> <p>ಆದ್ದರಿಂದ ಸದರಿ ಆಕ್ಷೇಪಣೆ ಮೊತ್ತ ರೂ 58,80,000/- ಗಳನ್ನು ಕೈ ಬಿಡಲು ಕೋರಲಾಗಿದೆ</p>	<p>ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 5880000/- ಗಳನ್ನು ಕೈಬಿಡಬಹುದು.</p>
ಕ್ರ. ಸ	ಕಾಮಗಾರಿ ವಿವರ	ಟೆಂಡರ್ ಸಂ ಮತ್ತು ದಿ	ಮೊಬೈಲೈಸೇಷನ್ ಮುಂಗಡ ಹಣ																									
1	ಅಗರಂನಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	05/29.07. 11	ರೂ 7,35,000/-																									
2	ಜೋಗುಪಾಳ್ಯದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	06/29.07. 11	ರೂ 7,35,000/-																									
3	ವನ್ನಾರ್‌ಪೇಟೆಯಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	07/29.07. 11	ರೂ 4,90,000/-																									
4	ಶಾಂತಿನಗರದಲ್ಲಿ ಬೋರ್‌ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	08/29.07. 11	ರೂ 12,25,000/-																									

5	ಶಾಂತಲಾನಗರದಲ್ಲಿ ಬೋರ್ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	09/29.07. 11	ರೂ 7,35,000/-
6	ನೀಲಸಂದ್ರದಲ್ಲಿ ಬೋರ್ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	10/29.07. 11	ರೂ 12,25,000/-
7	ದೊಮ್ಮಲೂರು ಬೋರ್ವೆಲ್ ಕೊರೆಯುವುದು ಮತ್ತು ಕುಡಿಯುವ ನೀರು ಸರಬರಾಜು ಮಾಡುವುದು	01/12.08. 11	ರೂ 7,35,000/-
	ಒಟ್ಟು ಮೊತ್ತ ರೂ		ರೂ 58,80,000/-

ಈ ರೀತಿ ಪ್ರೋಫಾರ್ಮ್ ಬಿಲ್ಲಿನಲ್ಲಿ ಮೊಬೈಲೇಷೇಷನ್ ಮುಂಗಡವನ್ನು ಪ್ರತಿಪಾದಿಸಿ ಒಟ್ಟು ರೂ 58,80,000/- ಗಳನ್ನು ಚೆಕ್ ಸಂಖ್ಯೆ 051468/29.07.11 ಮತ್ತು 051471/12-08-11ರಲ್ಲಿ ಮೆ|| ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಪಾವತಿಸಿರುವುದು ಸರಿಯಷ್ಟೇ! ಆದರೆ ಈಗಾಗಲೇ 22 ತಿಂಗಳುಗಳು ಕಳೆದಿದ್ದರೂ ಸಹ ಈ ವಿಭಾಗದ ಸರಹದ್ದಿನಲ್ಲಿ ಬರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಲಿ ಅಥವಾ ವಿಭಾಗದ ವತಿಯಿಂದಾಗಲಿ ಈ ಕಾಮಗಾರಿ ಪ್ರಗತಿಯ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದಿರುವುದಿಲ್ಲ ಈ ಸಂಬಂಧ ಲೆಕ್ಕ ತನಿಖಾ ವಿಚರಣಾ ಪತ್ರ ಸಂಖ್ಯೆ 02/12-13 ದಿನಾಂಕ 15-05-13ರಲ್ಲಿ ನೀಡಲಾಗಿದ್ದರೂ ಸಹಿತ ಯಾವುದೇ ಮಾಹಿತಿ/ವಿವರ ಹಾಜರುಪಡಿಸಿರುವುದಿಲ್ಲ ಈ ವಿಚಾರವಾಗಿ ಉಪ ವಿಭಾಗದಿಂದ ವಿವರವಾದ ವರದಿಯನ್ನು ಪಡೆದು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸುವವರೆಗೂ ಈ 22 ತಿಂಗಳ ವರೆಗೆ ಮೆ|| ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ಪಾವತಿಸಿದ್ದ ರೂ

		5880000/- ಗಳನ್ನು ಆಕ್ಷೇಪಣೆಯಲ್ಲಿಡಲು ಲೆಕ್ಕ ಪರಿಶೋಧನೆಯಲ್ಲಿ ಪ್ರಸ್ತಾಪಿಸಲಾಗಿದೆ.																											
2	360/188-ಆ	<p>ಮುಂಗಡ ರೂಪದಲ್ಲಿ ಹಣ ಸಂದಾಯ ಮಾಡಿರುವ ಸಂಬಂಧ ಮೂಲ ದಾಖಲಾತಿಗಳು ಹಾಗೂ ಉಪಯುಕ್ತತಾ ಪತ್ರವನ್ನು ಹಾಜರುಪಡಿಸದೇ ಇರುವ ಬಗ್ಗೆ</p> <p>2011-12ನೇ ಸಾಲಿನಲ್ಲಿ ಅಧ್ಯಕ್ಷರು ಬೆಂಗಳೂರು ಜಲಮಂಡಳಿ ಬೆಂಗಳೂರು ಜಲಮಂಡಳಿ (BWSSB) ಇವರಿಗೆ ಪ್ರೋಫಾರ್ಮ್ ಬಿಲ್ಯು ತಯಾರಿಸಿ ಈ ವಿಭಾಗದ ವಿವಿಧ ಕಾಮಗಾರಿಗಳ ಸಂಬಂಧ ಮುಂಗಡ ಹಣ ಪಾವತಿಸಿದ್ದು, ವಿವರ ಕೆಳಕಂಡಂತಿದೆ.</p> <table border="1"> <thead> <tr> <th>ಕ್ರಮ ಸಂ</th> <th>ಒಚರ್ ಸಂಖ್ಯೆ</th> <th>ಮುಂಗಡ ಹಣ</th> <th>ಚೆಕ್ ಸಂಖ್ಯೆ</th> </tr> </thead> <tbody> <tr> <td>1</td> <td>05/30-04-2011</td> <td>ರೂ 10,75,000.00</td> <td>051443</td> </tr> <tr> <td>2</td> <td>25/21-02-2012</td> <td>ರೂ 31,00,000.00</td> <td>002602</td> </tr> <tr> <td>3</td> <td>26/21-02-2012</td> <td>ರೂ 7,07,000.00</td> <td>002602</td> </tr> <tr> <td></td> <td>ಒಟ್ಟು ಮೊತ್ತ</td> <td>48,82,000.00</td> <td></td> </tr> </tbody> </table> <p>ಈ ರೀತಿ ಪ್ರೋಫಾರ್ಮ್ ಬಿಲ್ಲಿನಲ್ಲಿ ಮುಂಗಡವನ್ನು ಪ್ರತಿಪಾದಿಸಿ ಒಟ್ಟು ರೂ 48,82,000.00 ಗಳನ್ನು ಚೆಕ್ ಸಂಖ್ಯೆ 051443/30.04.11 ಮತ್ತು 002602/21-02-12ರಲ್ಲಿ ಮುಖಾಂತರ (BWSSB) ಸಂಸ್ಥೆಗೆ ಪಾವತಿಸಿರುವುದು ಸರಿಯಷ್ಟೇ ಆದರೆ ಈವರೆಗೂ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಮತ್ತು ಉಪಯುಕ್ತತಾ ಪತ್ರವನ್ನು ಸಂಬಂಧಪಟ್ಟ ಉಪವಿಭಾಗದಿಂದಾಗಲಿ ಮತ್ತು ವಿಭಾಗ ಕಛೇರಿಯಿಂದಾಗಲಿ ಪಡೆದಿರುವುದಿಲ್ಲ ಈ ಸಂಬಂಧ ಲೆಕ್ಕ ತನಿಖಾ ವಿಚಾರಣಾ ಪತ್ರ ಸಂಖ್ಯೆ 03/12-13 ದಿನಾಂಕ 15-05-13ರಲ್ಲಿ ನೀಡಲಾಗಿದ್ದರೂ ಸಹಿತ ಯಾವುದೇ ಮಾಹಿತಿ/ವಿವರ ಹಾಜರುಪಡಿಸಿರುವುದಿಲ್ಲ ಈ ವಿಚಾರವಾಗಿ ಉಪ</p>	ಕ್ರಮ ಸಂ	ಒಚರ್ ಸಂಖ್ಯೆ	ಮುಂಗಡ ಹಣ	ಚೆಕ್ ಸಂಖ್ಯೆ	1	05/30-04-2011	ರೂ 10,75,000.00	051443	2	25/21-02-2012	ರೂ 31,00,000.00	002602	3	26/21-02-2012	ರೂ 7,07,000.00	002602		ಒಟ್ಟು ಮೊತ್ತ	48,82,000.00		4882000	0	4882000	0	0	0	<p>ವರದಿಯಲ್ಲಿ ಆಕ್ಷೇಪಿಸಿರುವಂತೆ ಮುಂಗಡ ರೂಪದಲ್ಲಿ ಅಧ್ಯಕ್ಷರು, ಬೆಂಗಳೂರು ಜಲ ಮಂಡಳಿ (BWSSB) ರವರಿಗೆ ಒಟ್ಟು ರೂ 48,82,000/- ಗಳನ್ನು ನೀಡಲಾಗಿದ್ದು, ಅದರಂತೆ ಸದರಿ ಮೊತ್ತಗಳ ಕಾಮಗಾರಿಯ ಉಪಯುಕ್ತ/ಮುಕ್ತಾಯ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಈ ವರದಿಯಲ್ಲಿ ಲಗತ್ತಿಸಲಾಗಿದೆ ಆದ್ದರಿಂದ ಆಕ್ಷೇಪಣೆ ಮೊತ್ತ ರೂ 48,82,000/-ಗಳನ್ನು ಕೈ ಬಿಡಲು ಕೋರಲಾಗಿದೆ.</p> <p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 4882000/- ಗಳನ್ನು ಕೈಬಿಡಬಹುದು.</p>
ಕ್ರಮ ಸಂ	ಒಚರ್ ಸಂಖ್ಯೆ	ಮುಂಗಡ ಹಣ	ಚೆಕ್ ಸಂಖ್ಯೆ																										
1	05/30-04-2011	ರೂ 10,75,000.00	051443																										
2	25/21-02-2012	ರೂ 31,00,000.00	002602																										
3	26/21-02-2012	ರೂ 7,07,000.00	002602																										
	ಒಟ್ಟು ಮೊತ್ತ	48,82,000.00																											

		<p>ವಿಭಾಗದಿಂದ ವಿವರವಾದ ವರದಿಯನ್ನು ಪಡೆದು ಲೆಕ್ಕ ಪರಿಶೋಧನೆಗೆ ಹಾಜರುಪಡಿಸುವವರೆಗೂ BWSSB ಸಂಸ್ಥೆಗೆ ಮುಂಗಡ ರೂಪದಲ್ಲಿ ಪಾವತಿಸಿರುವ ಒಟ್ಟು ಮೊತ್ತ ರೂ 48,82,000/- ಗಳನ್ನು ಆಕ್ಷೇಪಣೆಯಿಲ್ಲದಂತೆ ಪ್ರಸ್ತಾಪಿಸಲಾಗಿದೆ.</p>							
3	331/166	<p><b>ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ಕಡಿಮೆ ಕಟಾಯಿಸಿರುವುದು/ಕಟಾಯಿಸದೇ ಇರುವುದು</b></p> <p>2011-12ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ವಸೂಲಿ ಮಾಡದೆ ಇರುವುದನ್ನು ಗಮನಿಸಲಾಗಿದೆ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮವಳಿ 1994ರ ನಿಯಮ 36(1) ರಂತೆ ಉಪ ಖನಿಜ ರಿಯಾಯಿತಿ ನಿಯಮವಳಿ 1994ರ ನಿಯಮ 36(1) ರಂತೆ ಉಪ ಖನಿಜ ಗಳನ್ನು ಬಳಸುವ ವ್ಯಕ್ತಿ ಸಾರ್ವಜನಿಕ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಕಾಮಗಾರಿಯಲ್ಲಿ ಬಳಸಿದ ಉಪ ಖನಿಜ ಗಳ ಪ್ರಮಾಣಕ್ಕೆ ಅನುಗುಣವಾಗಿ ಷೆಡ್ಯೂಲ್-2 ರಲ್ಲಿ ನಿಗದಿಪಡಿಸಿದ ದರಗಳಂತೆ ರಾಜಧನ ಪಾವತಿಸಲೇಬೇಕಾಗುತ್ತದೆ ಒಂದು ವೇಳೆ ನಿಯಮ 42 (1)ರ ಪ್ರಕಾರ ಗುತ್ತಿಗೆದಾರರು ತಮಗೆ ವಂತಿಸಿದ ಕಾಮಗಾರಿಗಳಲ್ಲಿ ಉಪ ಖನಿಜ ಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆದ ಖನಿಜ ರವಾನೆ ಪರವಾನಗಿಯನ್ನು ಬಿಲ್ಲು ಪಾವತಿ ಪೂರ್ವದಲ್ಲಿ ಹಾಜರುಪಡಿಸಿದಲ್ಲಿ ರಾಜಧನ ಕಟಾವಣಿ ರಿಯಾಯಿತಿ ಇರುತ್ತದೆ.</p> <p>ಮುಂದುವರೆದು ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಪತ್ರದ ಸಂ. ಉನಿಕ/ನೆನಿ/ರಾಜಧನ/3434, ದಿನಾಂಕ 22.08.2009</p>	0	114403	0	32504	0	81899	<p>ವರದಿಯಲ್ಲಿ ವಸೂಲಾತಿಗೆ ಸೂಚಿಸಿರುವ ಮೊತ್ತ ರೂ 1,14,403/-ಗಳಲ್ಲಿ ಇದರಲ್ಲಿ ಗುತ್ತಿಗೆದಾರರ ಬಿಲ್ಲಿನಲ್ಲಿ ರಾಜಧನ ಕಡಿಮೆ ಕಟಾಯಿಸಿರುವ ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರರ ಬಿಲ್ಲುಗಳಲ್ಲಿ ಒಟ್ಟು ಮೊತ್ತ ರೂ 32,504/- ಗಳನ್ನು ಕಟಾಯಿಸಿದ್ದು, ಉಳಿಕೆ ಮೊತ್ತ ರೂ 81899/-ಗಳನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ಪತ್ರವನ್ನು ಬರೆಯಲಾಗಿದೆ ಆದ್ದರಿಂದ ವಸೂಲಾತಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p> <p>ಕಂಡಿಕೆಗೆ ಸಂಬಂಧಿಸಿದಂತೆ ವಸೂಲಾತಿ ಮೊತ್ತ ರೂ 114403/- ಗಳಲ್ಲಿ ರೂ 32504/- ಗಳನ್ನು ಹೊಂದಾಣಿಕೆ ಮಾಡಿ ಉಳಿಕೆ ರೂ 81899/- ಗಳು ಮುಂದುವರಿಯುತ್ತದೆ.</p>



		<p>ಮತ್ತು ಸರ್ಕಾರಿ ಸುತ್ತೋಲೆ ಸಂಖ್ಯೆ: ಉನಿಕ/ನೆನಿ/ರಾಜಧನ/3434, ದಿ 22.08.2009 ಮತ್ತು ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿ.ಐ/226/ಎಂ.ಎಂ.ಎನ್/2006 ದಿನಾಂಕ 04-12-2007ರಲ್ಲಿ ಕಾಮಗಾರಿಗಳಿಗೆ ಉಪಯೋಗಿಸುವ ಉಪ ಖನಿಜಗಳಿಗೆ ರಾಜಧನ ಕಡ್ಡಾಯವಾಗಿ ಕಟಾಯಿಸಲು ಆದೇಶವಿರುತ್ತದೆ. ರಾಜಧನ ಕಟಾಯಿಸದೇ ಇರುವುದರಿಂದ/ಕಡಿಮೆ ಕಟಾಯಿಸಿರುವುದು ಸರ್ಕಾರಕ್ಕೆ ಅರ್ಥಿಕ ನಷ್ಟ ಉಂಟಾಗಿರುತ್ತದೆ. ರಾಜಧನ ಕಟಾಯಿಸದೇ ಇರುವುದಕ್ಕೆ ವಿವರವನ್ನು ಒದಗಿಸಲು ಲೆಕ್ಕ ಪರಿಶೋಧನಾ ವಿಚಾರಣಾ ಸಂಖ್ಯೆ 06/2013-14 ದಿನಾಂಕ 04.06.13ರಲ್ಲಿ ಕೋರಲಾಗಿದ್ದು, ಸೂಕ್ತ ಸಮಜಾಯಿಷಿ ನೀಡಿರುವುದಿಲ್ಲ ಆದ್ದರಿಂದ ಅನುಬಂಧ-1ರಲ್ಲಿ ಲಗತ್ತಿಸಿರುವ ವಿವರಗಳಂತೆ ರೂ 74,565/- ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿ ಮಾಡಿ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಲು ಪ್ರಸ್ತಾಪಿಸಿದೆ.</p>								
4	377/13-ಅ	<p><b>ಆದಾಯ ತೆರಿಗೆ ಮಾರಾಟ ತೆರಿಗೆ ಮತ್ತು ಸೇವಾ ತೆರಿಗೆ ಕಟಾಯಿಸದೇ ಒಟ್ಟು ಮೊತ್ತವನ್ನು ಪಾವತಿಸಿರುವ ಬಗ್ಗೆ</b>  ಜೂನ್ 2011 ಮಾಹೆಯ ಓಚರ್ ಸಂಖ್ಯೆ 02 ರಿಂದ 05 ದಿನಾಂಕ 30.06.2011 ಒಟ್ಟು ಮೊತ್ತ ರೂ 59,76,000-00ಗಳನ್ನು ಚೆಕ್ ಸಂಖ್ಯೆ 051460 ಮುಖಾಂತರ ಮೆ   TPS Infrastructures Limited ರವರಿಗೆ ತ್ಯಾಜ್ಯ ವಿಲೇವಾರಿಯ Fabrication of Garbage Compactor Vehicles ಕೆಲಸ ಪೂರೈಸಿರುವುದರ ಸಂಬಂಧ ಪಾವತಿಸಿದೆ ಆದರೆ ಆದಾಯ ತೆರಿಗೆ ಮೊತ್ತ ರೂ 1,19,520/- ಕಟಾಯಿಸಿರುವುದಿಲ್ಲ ಮುಂದುವರೆದು 4 ಬಿಲ್ಲುಗಳಲ್ಲಿನ ಮಾರಾಟ ಮತ್ತು ಸೇವಾ ತೆರಿಗೆ ಮೊತ್ತ ರೂ ಒಟ್ಟು ಮೊತ್ತ ರೂ 7,31,312/- ಗಳನ್ನು ಸದರಿ ಗುತ್ತಿಗೆದಾರರು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸಿರುವ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ ಆದರೂ ಮಾರಾಟ</p>	731312	119520	731312	119520	0	0	<p>ವರದಿಯಲ್ಲಿ ಸೂಚಿಸಿರುವಂತೆ ಸದರಿ ಸಂಸ್ಥೆಗೆ ಆದಾಯ ತೆರಿಗೆ ಮತ್ತು ಸೇವಾ ತೆರಿಗೆಯನ್ನು ಪಾವತಿಸಲು ಸೂಚಿಸಿದ್ದು, ಅದರಂತೆ ಸದರಿ ಸಂಸ್ಥೆರವರು ಆದಾಯ ತೆರಿಗೆ ಇಲಾಖೆಯಿಂದ ಸೇವಾ ಶುಲ್ಕ ಹಾಗೂ ಆದಾಯ ತೆರಿಗೆಯನ್ನು ವಿನಾಯಿತಿ ಪಡೆದಿರುವ ಬಗ್ಗೆ ಆದಾಯ ತೆರಿಗೆಯ ಅದೇಶ ಪ್ರತಿಯನ್ನು ಸಲ್ಲಿಸಿರುತ್ತಾರೆ. ಇದರ ಪ್ರತಿಯನ್ನು ಈ ವರದಿಯಲ್ಲಿ ಲಗತ್ತಿಸಲಾಗಿದೆ ಆದ್ದರಿಂದ ತಾವು ಆಕ್ಷೇಪಣೆಗೆ ಸೂಚಿಸಿರುವ ಮೊತ್ತ ರೂ 7,31,312/- ಮತ್ತು ವಸೂಲಾತಿಗೆ ಸೂಚಿಸಿರುವ ಮೊತ್ತ ರೂ 1,19,520/-ಗಳನ್ನು ಕೈ ಬಿಡಲು ತಮ್ಮಲ್ಲಿ ಕೋರಲಾಗಿದೆ</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 731312/- ಗಳು ಮತ್ತು ವಸೂಲಾತಿ ಮೊತ್ತ ರೂ 119520/- ಗಳನ್ನು ಕೈಬಿಡಬಹುದು.</p>

		ಮತ್ತು ಸೇವಾ ತೆರಿಗೆ ಮೊತ್ತವನ್ನು ಕಟಾಯಿಸದೇ ಒಟ್ಟು ಮೊತ್ತವನ್ನು ಪಾವತಿಸಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿರುತ್ತದೆ. ಈ ಸಂಬಂಧ ಲೆಕ್ಕ ತನಿಖಾ ವಿಚಾರಣೆ ಪತ್ರ ಸಂಖ್ಯೆ 09/12-13 ದಿನಾಂಕ 20-05-2013ರಲ್ಲಿ ನೀಡಲಾಗಿದ್ದರೂ ಸಹಿತ ಯಾವುದೇ ಮಾಹಿತಿ /ವಿವರ ಹಾಜರುಪಡಿಸಿರುವುದಿಲ್ಲ ಆದ್ದರಿಂದ ಕಟಾಯಿಸದೇ ಇರುವ ಆದಾಯ ತೆರಿಗೆ ಮೊತ್ತ ರೂ 1,19,520/-ಗಳನ್ನು ಸಂಬಂಧಪಟ್ಟವರಿಂದ ವಸೂಲಿಸಲು ಪ್ರಸ್ತಾಪಿಸಿದೆ ಮತ್ತು ಸದರಿ ಗುತ್ತಿಗೆದಾರರು ಮಾರಾಟ ಮತ್ತು ಸೇವಾ ತೆರಿಗೆ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಗೆ ಪಾವತಿಸಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಲೆಕ್ಕ ತನಿಖೆಗೆ ಒದಗಿಸುವವರಿಗೆ ಪಾವತಿಸಿರುವ ಒಟ್ಟು ಮೊತ್ತ ರೂ 7,31,312/- ಗಳನ್ನು ಆಕ್ಷೇಪಣೆಯಿಲ್ಲದಂತೆ ಪ್ರಸ್ತಾಪಿಸಲಾಗಿದೆ.							
		ಒಟ್ಟು	11493312	233923	11493312	152024	0	81899	

ವಿಷಯ:- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ 2012-13ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	377/175-ಅ	ಮುಂಗಡ ರೂಪದಲ್ಲಿ ಹಣ ಸಂದಾಯ ಮಾಡಿರುವ ಸಂಬಂಧ ಮೂಲ ದಾಖಲಾತಿಗಳು ಹಾಗೂ ಉಪಯುಕ್ತತಾ ಪತ್ರವನ್ನು ಹಾಜರುಪಡಿಸದೇ ಇರುವ ಬಗ್ಗೆ.  2012-13ನೇ ಸಾಲಿನಲ್ಲಿ ಅಧ್ಯಕ್ಷರು ಬೆಂಗಳೂರು ಜಲಮಂಡಳಿ ಬೆಂಗಳೂರು ಜಲಮಂಡಳಿ (BWSSB) ಇವರಿಗೆ ಪ್ರೊಫಾರ್ಮ್ ಬಿಲ್ಲು ತಯಾರಿಸಿ ಈ ವಿಭಾಗದ ವಾರ್ಡ್ ಸಂಖ್ಯೆ 114, 115 ಮತ್ತು 116ರಲ್ಲಿನ ವಿವಿಧ	9092561	0	9092561	0	0	0	ವರದಿಯಲ್ಲಿ ಆಕ್ಷೇಪಿಸಿರುವಂತೆ ಮುಂಗಡ ರೂಪದಲ್ಲಿ ಅಧ್ಯಕ್ಷರು ಬೆಂಗಳೂರು ಜಲ ಮಂಡಳಿ (BWSSB) ರವರಿಗೆ ಒಟ್ಟು ರೂ 90,92,561/- ಗಳನ್ನು ನೀಡಲಾಗಿದ್ದು, ಅದರಂತೆ ಸದರಿ ಮೊತ್ತಗಳ ಕಾಮಗಾರಿಯ ಉಪಯುಕ್ತ / ಮುಕ್ತಾಯ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಈ ವರದಿಯಲ್ಲಿ ಲಗತ್ತಿಸಲಾಗಿದೆ ಆದ್ದರಿಂದ ಆಕ್ಷೇಪಣೆ ಮೊತ್ತ ರೂ 90,92,561/- ಗಳನ್ನು ಕೈ ಬಿಡಲು ಕೋರಲಾಗಿದೆ.	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 9092561/- ಗಳನ್ನು ಕೈಬಿಡಬಹುದು.

ಕಾಮಗಾರಿಗಳ ಸಂಬಂಧ ಮುಂಗಡ ಹಣ ಪಾವತಿಸಿದ್ದು, ವಿವರ ಕೆಳಕಂಡಂತಿದೆ.

ಕ್ರಮ ಸಂ	ಒಚರ್ ಸಂಖ್ಯೆ	ಮುಂಗಡ ಹಣ	ಚೆಕ್ ಸಂಖ್ಯೆ
1	53/08-11-2012	ರೂ 33,31,149.00	040681
2	59/16-11-2012	ರೂ 38,11,412.00	040684
3	17/18-02-2013	ರೂ 19,50,000.00	ಖಖಿಲು ಖ
	ಒಟ್ಟು ಮೊತ್ತ	ರೂ 90,92,561.00	

ಈ ರೀತಿ ಪ್ರೋಫಾರ್ಮ್ ಬಿಲ್ಲಿನಲ್ಲಿ ಮುಂಗಡವನ್ನು ಪ್ರತಿಪಾದಿಸಿ ಒಟ್ಟು ರೂ 90,92,561/- ಗಳನ್ನು ಚೆಕ್ ಸಂಖ್ಯೆ 040681/08-11-2012, 040684/16-11-2012 ಮತ್ತು RTGS ಮುಖಾಂತರ (BWSSB) ಸಂಸ್ಥೆಗೆ ಪಾವತಿಸಿರುವುದು ಸರಿಯಷ್ಟೇ ಆದರೆ ಈವರೆಗೂ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಮತ್ತು ಉಪಯುಕ್ತತಾ ಪತ್ರವನ್ನು ಸಂಬಂಧಪಟ್ಟ ಉಪವಿಭಾಗದಿಂದಾಗಲಿ ಮತ್ತು ವಿಭಾಗ ಕಛೇರಿಯಿಂದಾಗಲಿ ಪಡೆದಿರುವುದಿಲ್ಲ ಈ ಸಂಬಂಧ ಲೆಕ್ಕ ತನಿಖಾ ವಿಚಾರಣಾ ಪತ್ರ ಸಂಖ್ಯೆ 02/2013-14 ದಿನಾಂಕ 01-06-2013ರಲ್ಲಿ ನೀಡಲಾಗಿದ್ದರೂ ಸಹಿತ ಯಾವುದೇ ಮಾಹಿತಿ / ವಿವರ ಹಾಜರುಪಡಿಸಿರುವುದಿಲ್ಲ ಈ ವಿಚಾರವಾಗಿ ಉಪ ವಿಭಾಗದಿಂದ ವಿವರವಾದ ವರದಿಯನ್ನು ಪಡೆದು ಲೆಕ್ಕ ಪರಿಶೋಧನೆಗೆ ಹಾಜರುಪಡಿಸುವವರೆಗೂ BWSSB ಸಂಸ್ಥೆಗೆ ಮುಂಗಡ ರೂಪದಲ್ಲಿ ಪಾವತಿಸಿರುವ ಒಟ್ಟು ಮೊತ್ತ ರೂ 9,92,561/- ಗಳನ್ನು ಆಕ್ಷೇಪಣೆಯಿಲ್ಲದಂತೆ ಪ್ರಸ್ತಾಪಿಸಲಾಗಿದೆ.

2	378/177	ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ಕಟಾಯಿಸದೇ ಇರುವುದು.	0	74565	0	69806	0	4759	ವರದಿಯಲ್ಲಿ ವಸೂಲಾತಿಗೆ ಸೂಚಿಸಿದ್ದು, ಅದರಂತೆ ಗುತ್ತಿಗೆದಾರರ ಬಿಲ್ಲಿನಲ್ಲಿ ರಾಜಧನ ಕಡಿಮೆ ಕಟಾಯಿಸಿರುವ	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು
---	---------	--	---	-------	---	-------	---	------	--	---

	<p>2012-13ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ವಸೂಲಿ ಮಾಡದೇ ಇರುವುದನ್ನು ಗಮನಿಸಲಾಗಿದೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 36(1) ರಂತೆ ಉಪ ಖನಿಜ ಗಳನ್ನು ಬಳಸುವ ಯಾವುದೇ ವ್ಯಕ್ತಿ, ಸಾರ್ವಜನಿಕ ಸಂಸ್ಥೆಗಳು , ಖಾಸಗಿ ಸಂಸ್ಥೆಗಳು, ಹಾಗೂ ಸರ್ಕಾರಿ ಇಲಾಖೆಗಳು ಕಾಮಗಾರಿಯಲ್ಲಿ ಬಳಸಿದ ಉಪ ಖನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ಷೆಡ್ಯೂಲ್ -2 ರಲ್ಲಿ ನಿಗದಿಪಡಿಸಿದ ದರಗಳಂತೆ ರಾಜ ಧನ ಪಾವತಿಸಲೇಬೇಕಾಗುತ್ತದೆ. ಒಂದು ವೇಳೆ ನಿಯಮ 42 (1)ರ ಪ್ರಕಾರ ಗುತ್ತಿಗೆದಾರರು ತಮಗೆ ವಹಿಸಿದ ಕಾಮಗಾರಿ ಗಳಲ್ಲಿ ಉಪ ಖನಿಜಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆದ ಖನಿಜ ರವಾನೆ ಪರವಾನಗಿಯನ್ನು ಬಿಲ್ಲು ಪಾವತಿ ಪೂರ್ವದಲ್ಲಿ ಹಾಜರುಪಡಿಸಿದಲ್ಲಿ ರಾಜ ಧನ ಕಟಾವಣಿ ರಿಯಾಯಿತಿ ಇರುತ್ತದೆ.</p> <p>ಮುಂದುವರೆದು ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಪತ್ರದ ಸಂ. ಉನಿಕ/ನೆನಿ/ರಾಜಧನ/3434, ದಿನಾಂಕ 22.08.2009 ಮತ್ತು ಸರ್ಕಾರಿ ಸುತ್ತೋಲೆ ಸಂಖ್ಯೆ: ಉನಿಕ/ನೆನಿ/ರಾಜಧನ/3434/ ದಿ : 22.08.2009 ಮತ್ತು ಸರ್ಕಾರಿ ಸುತ್ತೋಲೆ ಸಂಖ್ಯೆ : ಸಿ.ಎ/226/ಎಂ.ಎಂ.ಎನ್/2006 ದಿನಾಂಕ 04-12-2007ರಲ್ಲಿ ಕಾಮಗಾರಿಗಳಿಗೆ ಉಪಯೋಗಿಸುವ ಉಪ ಖನಿಜಗಳಿಗೆ ರಾಜಧನ ಕಡ್ಡಾಯವಾಗಿ ಕಟಾಯಿಸಲು ಅದೇಶವಿರುತ್ತದೆ. ರಾಜಧನ ಕಟಾಯಿಸದೇ ಇರುವುದರಿಂದ / ಕಡಿಮೆ ಕಟಾಯಿಸಿರುವುದು ಸರ್ಕಾರಕ್ಕೆ ಅರ್ಥಿಕ ನಷ್ಟ ಉಂಟಾಗಿರುತ್ತದೆ , ರಾಜಧನ ಕಟಾಯಿಸದೇ ಇರುವುದಕ್ಕೆ ವಿವರವನ್ನು ಒದಗಿಸಲು ಲೆಕ್ಕ ಪರಿಶೋಧನಾ ವಿಚಾರಣಾ ಸಂಖ್ಯೆ 06/2013-14 ದಿನಾಂಕ 04.06.13ರಲ್ಲಿ ಕೋರಲಾಗಿದ್ದು, ಸೂಕ್ತ ಸಮಜಾಯಿಷಿ ನೀಡಿರುವುದಿಲ್ಲ ಆದ್ದರಿಂದ ಅನುಬಂಧ-</p>							<p>ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರರ ಬಿಲ್ಲನ್ನು ಒಟ್ಟು ರೂ 69,806/- ಗಳನ್ನು ಕಟಾಯಿಸಿದ್ದು, ಉಳಿಕೆ ಮೊತ್ತ ರೂ 4759/- ಸಂಬಂಧಪಟ್ಟ ಗುತ್ತಿಗೆದಾರರಿಗೆ ಪತ್ರವನ್ನು ಬರೆಯಲಾಗಿದೆ ಆದ್ದರಿಂದ ವಸೂಲಾತಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>	<p>ಪರಿಗಣಿಸಿ ವಸೂಲಾತಿ ಮೊತ್ತ ರೂ 74565/- ಗಳಲ್ಲಿ ರೂ 69806/- ಗಳನ್ನು ಹೊಂದಾಣಿಕೆ ಮಾಡಿ ರೂ 4759/- ಗಳು ಮುಂದುವರಿತುತ್ತದೆ.</p>
--	--	--	--	--	--	--	--	---	---

		1ರಲ್ಲಿ ಲಗತ್ತಿಸಿರುವ ವಿವರಗಳಂತೆ ರೂ 74,565/- ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿ ಮಾಡಿ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಲು ಪ್ರಸ್ತಾಪಿಸಿದೆ.							
		ಒಟ್ಟು	9092561	74565	9092561	69806	0	4759	

**ವಿಷಯ:-** :- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ ಕಛೇರಿಯ 2013-14ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	302/71	<b>ಡಿಪೋ ಕಲೆಕ್ಷನ್ ಸಂಬಂಧ ದಾಸ್ತಾನು ಮತ್ತು ವಿತರಣೆ ಹಾಗೂ ಉಪಯುಕ್ತತಾ ಪತ್ರವನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸದೇ ಇರುವ ಬಗ್ಗೆ</b> ಸದರಿ ಕಛೇರಿಯ 2013-14ನೇ ಸಾಲಿನ ನಗದು ಪುಸ್ತಕವನ್ನು ಪರಿಶೀಲಿಸಲಾಗಿ ಓಚರ್ ಸಂಖ್ಯೆ 14 ದಿ : 11.10.14 ವಾರ್ಡ್ ಸಂಖ್ಯೆ 111 ಓಚರ್ ಸಂಖ್ಯೆ 49,ದಿ: 31.07.13 ವಾರ್ಡ್ ಸಂಖ್ಯೆ 112 ಓಚರ್ ಸಂಖ್ಯೆ 05 ದಿ: 13.09.13 ವಾರ್ಡ್ ಸಂಖ್ಯೆ 116 ರಲ್ಲಿನ ಡಿಪೋ ಕಲೆಕ್ಷನ್ ಸಂಬಂಧ ಸಾಮಗ್ರಿಗಳ ಸರಬರಾಜು, ದಾಸ್ತಾನು ವಿತರಣೆ ಹಾಗೂ ಉಪಯುಕ್ತ ಪತ್ರವನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಿರುವಂತೆ ಕೋರಲಾಗಿದೆ ಆದರೆ ದಾಖಲೆಗಳನ್ನು ಹಾಜರು ಪಡಿಸಿರುವುದಿಲ್ಲ ಆದ್ದರಿಂದ ರೂ 402763 ಗಳನ್ನು ಆಕ್ಷೇಪಣೆಯಲ್ಲಿಡಲು ಪ್ರಸ್ತಾಪಿಸಲಾಗಿದೆ.	402763	0	402763	0	0	0	ವರದಿಯಲ್ಲಿ ಆಕ್ಷೇಪಿಸಿರುವಂತೆ ಡಿಪೋ ಕಲೆಕ್ಷನ್ ಸಂಬಂಧ ದಾಸ್ತಾನು ಮತ್ತು ವಿತರಣೆ ಹಾಗೂ ಉಪಯುಕ್ತತಾ ಬಗ್ಗೆ ದಾಸ್ತಾನು ವಹಿ ಹಾಗೂ ಅಳತೆ ಪುಸ್ತಕದ ಛಾಯಾ ಪ್ರತಿಯನ್ನು ಈ ವರದಿಯೊಂದಿಗೆ ಲಗತ್ತಿಸಲಾಗಿದೆ. ಆದ್ದರಿಂದ ಆಕ್ಷೇಪಣಾ ಮೊತ್ತ ರೂ 4,02,763/-ಗಳನ್ನು ಕೈ ಬಿಡಲು ಕೋರಿದೆ.	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 402763/- ಗಳನ್ನು ಕೈಬಿಡಬಹುದು.
2	210/117	<b>ಗುತ್ತಿಗೆದಾರರ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ಕಟಾಯಿಸದೇ ಇರುವುದು</b> 2013-14ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ಕಾಮಗಾರಿ ಬಿಲ್ಲುಗಳಲ್ಲಿ ರಾಜಧನವನ್ನು ವಸೂಲಿ ಮಾಡದೇ ಇರುವುದನ್ನು ಗಮನಿಸಲಾಗಿದೆ. ಕರ್ನಾಟಕ ಉಪ	0	65955	0	65955	0	0	ವರದಿಯಲ್ಲಿ ವಸೂಲಾತಿಗೆ ಸೂಚಿಸಿರುವಂತೆ ಗುತ್ತಿಗೆದಾರರಿಂದ ಕಡಿಮೆ ವಸೂಲಿಸಿರುವ ರಾಜಧನ ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರರಿಂದ ಅವರುಗಳ ಬಿಲ್ಲಿನಲ್ಲಿ ಕಟಾಯಿಸಿರುವ ಛಾಯಾ ಪ್ರತಿಯನ್ನು ಈ ವರದಿಯಲ್ಲಿ ಲಗತ್ತಿಸಲಾಗಿರುತ್ತದೆ. ಆದ್ದರಿಂದ ವಸೂಲಾತಿ ಮೊತ್ತ ರೂ 65955/- ಗಳನ್ನು ಕೈ ಬಿಡಲು ಕೋರಿದೆ.	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ 65955/- ಗಳನ್ನು ಕೈಬಿಡಬಹುದು.

	<p>ಖನಿಜ ರಿಯಾಯಿತಿ ನಿಯಮವಳಿ 1994ರ ನಿಯಮ 36(1) ರಂತೆ ಉಪ ಖನಿಜಗಳನ್ನು ಬಳಸುವ ವ್ಯಕ್ತಿ ಸಾರ್ವಜನಿಕ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಹಾಗೂ ಸರ್ಕಾರಿ ಇಲಾಖೆಗಳು ಕಾಮಗಾರಿಯಲ್ಲಿ ಬಳಸಿದ ಉಪ ಖನಿಜಗಳ ಪ್ರಮಾಣಕ್ಕೆ ಅನುಗುಣವಾಗಿ ಷೆಡ್ಯೂಲ್ 2ರಲ್ಲಿ ನಿಗದಿಪಡಿಸಿದ ದರಗಳಂತೆ ರಾಜಧನ ಪಾವತಿಸಲೇಬೇಕಾಗುತ್ತದೆ. ಒಂದು ವೇಳೆ ನಿಯಮ 42 (1) ರ ಪ್ರಕಾರ ಗುತ್ತಿಗೆದಾರರು ತಮಗೆ ವಂತಿಸಿದ ಕಾಮಗಾರಿಗಳಲ್ಲಿ ಉಪ ಖನಿಜಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆದ ಖನಿಜ ರವಾನೆ ಪರಪಾನಗಿಯನ್ನು ಬಿಲ್ಲು ಪಾವತಿ ಪೂರ್ವದಲ್ಲಿ ಹಾಜರುಪಡಿಸಿದಲ್ಲಿ ರಾಜಧನ ಕಟಾವಣಿ ರಿಯಾಯಿತಿ ಇರುತ್ತದೆ.</p> <p>ಮುಂದುವರೆದು ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಪತ್ರದ ಸಂ: ಉನಿಕ/ಬೆ ನಿ/ರಾಜಧನ/3434, ದಿನಾಂಕ 22-8-2009 ಮತ್ತು ಸರ್ಕಾರಿ ಸುತ್ತೋಲೆ ಸಂಖ್ಯೆ :/ಸಿ.ಐ/226/ಎಂ.ಎಂ.ಎನ್/2006 ದಿನಾಂಕ 04-12-2007ರಲ್ಲಿ ಕಾಮಗಾರಿಗಳಿಗೆ ಉಪಯೋಗಿಸಿರುವ ಉಪ ಖನಿಜಗಳಿಗೆ ರಾಜಧನ ಕಟಾಯಿಸದೇ ಇರುವುದಕ್ಕೆ ವಿವರವನ್ನು ಒದಗಿಸಲು ಲೆಕ್ಕ ಪರಿಶೋಧಕ ವಿಚಾರಣೆ ಸಂಖ್ಯೆ 06, ದಿನಾಂಕ 06.06.04ರಲ್ಲಿ ಕೋರಲಾಗಿದ್ದು, ಸೂಕ್ತ ಸಮಜಾಯಿಷಿ ನೀಡಿರುವುದಿಲ್ಲ. ಆದ್ದರಿಂದ ಅನುಬಂಧ-1ರಲ್ಲಿ ಲಗತ್ತಿಸಿರುವ ವಿವರಗಳಂತೆ ರೂ 65955.00 ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ವಸೂಲಾತಿ ಮಾಡಿ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಲು ಪ್ರಸ್ತಾಪಿಸಿದೆ.</p>									
	<b>ಒಟ್ಟು</b>	<b>402763</b>	<b>65955</b>	<b>402763</b>	<b>65955</b>	<b>0</b>	<b>0</b>			

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ 2011-12ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 03 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ.11493312 ಹಾಗೂ 02 ವಸೂಲಾತಿ ಕಂಡಿಕೆಗಳ ಮೊತ್ತ ರೂ. 152024/-ಗಳ ತೀರುವಳಿಯಾಗಬೇಕಾಗಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ 2012-13ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 01 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ.9092561/- ಹಾಗೂ 01 ವಸೂಲಾತಿ ಕಂಡಿಕೆಗಳ ಮೊತ್ತ ರೂ. 69806/- ಗಳ ತೀರುವಳಿಯಾಗಬೇಕಾಗಿರುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು (ಶಾಂತಿನಗರ) ವಿಭಾಗ 2013-14ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 01 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ.402763/- ಹಾಗೂ 01 ವಸೂಲಾತಿ ಕಂಡಿಕೆಗಳ ಮೊತ್ತ ರೂ. 65955/-ಗಳ ತೀರುವಳಿಯಾಗಬೇಕಾಗಿರುತ್ತದೆ.

ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ನಂತರ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ತೀರುವಳಿಗಾಗಿ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

**ತೀರ್ಮಾನ: ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ.**

**ವಿಷಯದ ಸಂಖ್ಯೆ : ಲೆಪಸ್ಥಾಪ:04/17-18:**

**ವಿಷಯ:-** ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣಾಧಿಕಾರಿ (ಪಶ್ಚಿಮ) ವಲಯ ಕಛೇರಿಯ 2011-12ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗೆ ತೀರುವಳಿ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	192/39	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗದವರೆಗೆ ಶಿಕ್ಷಣದ ಶುಲ್ಕ ಪಾವತಿಸುವ ಬಗ್ಗೆ ಸುತ್ತೋಲೆ ಸಂ.ಕ/ಅ/ಸಿ3/ಪಿಆರ್/26/08-09 ದಿನಾಂಕ: 09-06-2010 ರಲ್ಲಿ ಅಪರ ಆಯುಕ್ತರು (ಕಲ್ಯಾಣ) ರವರು ಆದೇಶ ಹೊರಡಿಸಿರುತ್ತಾರೆ. ಆದರೆ ಸದರಿ ಕಛೇರಿಯಲ್ಲಿ ಶ್ರೀವಿ. ಓಬಳೇಶ್, ವಾಹನ ಚಾಲಕರು ಇವರ ಮಗಳು ಎಲ್.ಎಲ್.ಬಿ. ಓದುತ್ತಿದ್ದು, ಕಾಲೇಜಿನವರ ನೀಡಿರುವ ದಾಖಲೆಯಲ್ಲಿ ಶ್ರೀಮತಿ ಪ್ರಮೀಳಾ ಎಂದು ನಮೂದಿಸಿರುತ್ತಾರೆ. ಆದ್ದರಿಂದ ಮುದುವೆಯಾದ ನಂತರ	0	22063	0	22063	0	0	ಅಪರ ಆಯುಕ್ತರು (ಕಲ್ಯಾಣ) ರವರ ಕಛೇರಿ ಆದೇಶ ಸಂಖ್ಯೆ: ಕ/ಕೇಂ.ಕ/ಸಿ3/ಪಿಆರ್/11/2010-11, ದಿ: 26-04-2011 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೂ. 2.00 ಲಕ್ಷಗಳ ವರಮಾನ ಮಿತಿಯಲ್ಲಿರುವ ಪ.ಜಾತಿ/ಪ.ಪಂಗಡದ ವಾಹನ ಚಾಲಕರು ಹಾಗೂ ಸುಚಿಗಾರರು ಮಕ್ಕಳು ವಿದ್ಯಾಭ್ಯಾಸ/ಉನ್ನತ ವ್ಯಾಸಂಗ/ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಶೇ. 22.75 ರ ಅನುದಾನದಲ್ಲಿ ಅಂತಹ ನೌಕರರ ಮಕ್ಕಳ ಶಿಕ್ಷಣ ಶುಲ್ಕಗಳನ್ನು ಮರು ಪಾವತಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿರುತ್ತಾರೆ. ಇದರಡಿ ಇಂತಹುದೇ ಶಿಕ್ಷಣ ಶುಲ್ಕಗಳನ್ನು ಪಾವತಿಸಲು ಹಾಗೂ ಎಷ್ಟು ಮಂದಿ ಮಕ್ಕಳಿಗೆ ಶಿಕ್ಷಣ ಶುಲ್ಕಗಳನ್ನು ಮರು ಪಾವತಿಸುವ	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ. 22063/- ಗಳನ್ನು ಕೈಬಿಡಬಹುದು.

		ಶಿಕ್ಷಣ ಶುಲ್ಕ ಪಾವತಿಸಿರುವುದು ಕಂಡು ಬಂದಿರುತ್ತದೆ. ಇವರಿಗೆ 2011-12ನೇ ಆರ್ಥಿಕ ವರ್ಷದಲ್ಲಿ ಶಿಕ್ಷಣದ ಶುಲ್ಕ ರೂ 59063/- ಪಾವತಿಸಲಾಗಿದೆ. ಶಿಕ್ಷಣ ಶುಲ್ಕ ಮೊತ್ತ ಒಟ್ಟು ರೂ. 59063/- ಗಳನ್ನು ನೌಕರರಿಂದ ವಸೂಲಿ ಮಾಡಿ ಪಾಲಿಕೆ ನಿಧಿಗೆ ಜಮಾ ಮಾಡಲು ಹಾಗೂ ಸದರಿ ನೌಕರರ ಎರಡನೇ ಮಗಳು ಕುಮಾರಿ ಲತಾ ಸಹ 2ನೇ ವರ್ಷದ ಎಲ್.ಎಲ್.ಬಿ. ಓದುತ್ತಿದ್ದು, ಇವರಿಗೆ ಕಾಲೇಜು ಶಿಕ್ಷಣದ ಶುಲ್ಕದ ಜೊತೆಗೆ ವೈದ್ಯಕೀಯ ವೆಚ್ಚ ಹಾಗೂ ಇತರೆ ವೆಚ್ಚವೆಂದು ಹೆಚ್ಚುವರಿಯಾಗಿ ರೂ. 22063/- ಮೊತ್ತವನ್ನು ಸದರಿ ಬಿಲ್ಲಿನಲ್ಲಿ ಸೇರಿಸಿ ಪಾವತಿಸಲಾಗಿದ್ದು, ಇದನ್ನು ಸಹ ವಸೂಲಾತಿಗೆ ಪ್ರಸ್ತಾಪಿಸುತ್ತದೆ.							ಬಗ್ಗೆ ಮೇಲ್ಕಂಡ ಆದೇಶದಲ್ಲಿ ಯಾವುದೇ ನಿರ್ದೇಶನಗಳು ಇಲ್ಲದ ಪ್ರಯುಕ್ತ ಸದರಿ ಆದೇಶದಂತೆ ಶ್ರೀ.ವಿ. ಓಬಳೇಶ್, ವಾಹನ ಚಾಲಕರು ಇವರ ಮಕ್ಕಳ 2011-12ನೇ ಸಾಲಿನ ಶಿಕ್ಷಣ ಶುಲ್ಕಗಳನ್ನು ಮರು ಪಾವತಿಗಾಗಿ ಮಂಜೂರು ಮಾಡಲಾಗಿರುತ್ತದೆ. ಈ ಸಂಬಂಧ ಲೆಕ್ಕ ತಪಾಸಣೆ ವರದಿಯಂತೆ ಶ್ರೀ.ವಿ.ಓಬಳೇಶ್, ಚಾಲಕರು ರವರ ಮಗಳು ಶ್ರೀಮತಿ ಪ್ರಮೀಳ ಮತ್ತು ಲತಾ ರವರು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿ ದಿ: 22-07-2016 ರ ಪತ್ರದ ಪ್ರತಿ ಲಗತ್ತಿಸುತ್ತಾ ಆಯೋಗದಲ್ಲಿ ಆದೇಶಿಸಿರುವಂತೆ ಮತ್ತು ದಿ: 28-10-2016 ರ ಆಯುಕ್ತರು, ಬಿ.ಬಿ.ಎಂ.ಪಿ, ರವರು ಅನುಮೋದನೆಯಂತೆ ವಸೂಲಾತಿ ಮೊತ್ತವನ್ನು ಕೈಬಿಡಲು ಕೋರಿದೆ. ಅನುಮೋದಿತ ಪ್ರತಿ ಲಗತ್ತಿಸಲಾಗಿದೆ.	
		ಒಟ್ಟು	0	22063	0	22063	0	0		

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಲ್ಯಾಣಾಧಿಕಾರಿ (ಪಶ್ಚಿಮ) ವಲಯ 2011-12ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ ಕಂಡಿಕೆ: 01 ವಸೂಲಾತಿ ಮೊತ್ತ ರೂ.22063/- ಗಳ ತೀರುವಳಿಯಾಗಬೇಕಾಗಿರುತ್ತದೆ.

ನಿಯಮಾವಳಿ ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ತೀರುವಳಿಗಾಗಿ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

ತೀರ್ಮಾನ: ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ

**ವಿಷಯದ ಸಂಖ್ಯೆ : ಲೆಪಸ್ಥಾಪ: 05/17-18:**

ವಿಷಯ:- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು ಮಲ್ಲೇಶ್ವರಂ ವಿಭಾಗ ಕಛೇರಿಯ 2013-14ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಗೆ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		



1	83/ 27	<p><b>ಡಂಪಿಂಗ್ ಯಾರ್ಡ್ ಗುರುತಿಸದೇ ಹಾಗೂ ಚಾರ್ಟ್‌ಗೆ ಅನುಮೋದನೆ ಪಡೆಯದೆ ಲೀಡ್ ಮೊತ್ತವನ್ನು ಪಾವತಿ ಮಾಡಿರುವುದು.</b></p> <p>2013-14ನೇ ಸಾಲಿನ ಕಾಮಗಾರಿ ಕಡತಗಳನ್ನು ಪರಿಶೀಲಿಸಲಾಗಿ, ಬ್ಯುಜೆಟ್ ಬೆಂಗಳೂರು ಮಹಾನಗರ ಪಾಲಿಕೆಯ ಹಲವು ಇಂಜಿನಿಯರಿಂಗ್ ವಿಭಾಗಗಳ ಅಂದಾಜುಗಳಲ್ಲಿ ಅಗತ್ಯವಿರುವ ಲೀಡ್ ವೆಚ್ಚ ಪಾವತಿಗೆ ಅವಕಾಶ ಮಾಡಿಕೊಳ್ಳಲಾಗಿದೆ. ಮತ್ತು ಅದರಂತೆ ಬಿಲ್ಲುಗಳಲ್ಲಿ ಪಾವತಿಸಲಾಗಿದೆ.</p> <p>ಕಾಮಗಾರಿ ನಡೆದ ಸ್ಥಳದಲ್ಲಿ ದೊರೆಯುವ ಭಗ್ನಾವಶೇಷಗಳು, ಹೊರತೆಗೆದ ವಸ್ತುಗಳು, ಹೂಳು ಇತರೆ ಅವಶೇಷಗಳನ್ನು 10 ರಿಂದ 15 ಕಿ.ಮೀ ವರೆಗೆ ಹೊರಸಾಗಿಸಲು ಲೀಡ್ ಮೊತ್ತ ಪಾವತಿಸಲು ಅಂದಾಜು ಪಟ್ಟಿಯಲ್ಲಿ ಅವಕಾಶ ಮಾಡಿಕೊಂಡಿದ್ದು ಈ ಡಂಪಿಂಗ್ ಯಾರ್ಡ್‌ನ್ನು ಗುರುತಿಸದೇ ಇರುವುದು ಮತ್ತು ಕಾಮಗಾರಿ ನಡೆಯುವ ಸ್ಥಳಕ್ಕೆ ಇರುವ ದೂರವನ್ನು ಗುರುತಿಸಿ ಲೀಡ್ ಚಾರ್ಟ್‌ನ್ನು ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಪಾವತಿ ಮಾಡಿರುವುದು ಕಂಡು ಬಂದಿರುತ್ತದೆ.</p> <p>ಬಹುತೇಕ ಕಾಮಗಾರಿಗಳು ಒಂದೇ ದೂರವನ್ನು ಒಂದೇ ದರವನ್ನು ಒಳಗೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸೂಕ್ತ ವಿವರಣೆಯನ್ನು ಲೆಕ್ಕ ಪರಿಶೋಧನೆಗೆ ಒದಗಿಸುವವರೆಗೆ ಈ ಬಾಬು ಪಾವತಿ ಮಾಡಲಾದ ಮೊತ್ತ ರೂ 6,32,269/- ಗಳನ್ನು ಆಕ್ಷೇಪಿಸಿದೆ.</p>	632269	0	632269	0	0		<p>ಅಂದಾಜಿನಲ್ಲಿ ಅವಕಾಶ ಮಾಡಿಕೊಳ್ಳಲಾದ ಅಂಶಗಳು 2013-14ನೇ ಸಾಲಿನ ದರಪಟ್ಟಿಗಳನ್ನು ಆಧರಿಸಿ ತಯಾರಿಸಲಾಗಿದ್ದು, ಸದರಿ ದರಪಟ್ಟಿಗಳಲ್ಲಿ ಈಗಾಗಲೇ ಎಲ್ಲಾ ರೀತಿ ಲೀಡ್, ಲೋಡಿಂಗ್ ಮತ್ತು ಆನ್‌ಲೋಡಿಂಗ್ ಚಾರ್ಜಸ್‌ಗಳು ಸೇರಿರುತ್ತದೆ. ಈ ವಿಷಯವನ್ನು 2013-14ನೇ ಸಾಲಿನ ದರಪಟ್ಟಿ ಜನರಲ್ ನೋಟ್‌ರಲ್ಲಿ ವಿವರಿಸಲಾಗಿದೆ.</p> <p><b>Lead Calculation Chart</b> ನ್ನು ಅಧೀಕ್ಷಕ ಅಭಿಯಂತರರು ಅನುಮೋದಿಸಲಾಗಿರುವುದನ್ನು ಇದರೊಂದಿಗೆ ಲಗತ್ತಿಸಿದೆ. ಆದ್ದರಿಂದ ಲೀಡ್ ವೆಚ್ಚ ಪಾವತಿಸುವ ಅಂಶಗಳಿಗೆ ಮತ್ತೊಮ್ಮೆ ಲೀಡ್ ಲೆಕ್ಕಚಾರ ತಯಾರಿಸಿ ಸಲ್ಲಿಸುವ ಪ್ರಮೇಯ ಉದ್ಭವಿಸುವುದಿಲ್ಲ ಆದ್ದರಿಂದ ಮೇಲ್ಕಂಡ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ.</p> <p>ಕಾಮಗಾರಿ ನಡೆದ ಸ್ಥಳದಲ್ಲಿ ದೊರೆಯುವ ಭಗ್ನಾವಶೇಷ ಹೊರತೆಗೆದ ವಸ್ತುಗಳು ಹೂಳು ಮಣ್ಣು ಇತ್ಯಾದಿಗಳನ್ನು ಮಲ್ಲಸಂದ್ರ ಕ್ವಾರಿಪಿಟ್‌ನಲ್ಲಿ ಹಾಕುತ್ತಿದೆ. ಆದ್ದರಿಂದ ಆಕ್ಷೇಪಣೆ ಮೊತ್ತ ರೂ 632269/-ಗಳನ್ನು ಕೈಬಿಡಲು ಕೋರಿದೆ.</p>	<p>ಅನುಮೋದಿತ ಲೀಡ್ ಚಾರ್ಟ್ ಪ್ರತಿಯನ್ನು ಲಗತ್ತಿಸಿ ಕಂಡಿಕೆ ಕೈಬಿಡುವಂತೆ ಕೋರಿರುವುದರಿಂದ ಆಕ್ಷೇಪಣೆ ಮೊತ್ತ ರೂ 632269/- ಗಳನ್ನು ಕೈಬಿಡಬಹುದು.</p>
2	302/ 71	<p><b>ಕಾಮಗಾರಿ ಇಲಾಖಾ ಕಛೇರಿಗಳ 2013-14ನೇ ಸಾಲಿನ ಲೆಕ್ಕ ತಪಾಸಣೆಗಳಿಗೆ ದಾಖಲೆ ಹಾಗೂ ವಿವರಗಳನ್ನು ಹಾಜರುಪಡಿಸದೆ ಇರುವುದು.</b></p> <p>ಓಚರ್ ನಂ 20/14-03-2014 ವಾರ್ಡ್ 66 ರಲ್ಲಿನ ಬಿ ಬ್ಲಾಕ್ ಸುಬ್ರಮಣ್ಯನಗರದಲ್ಲಿರುವ ಜಿಮ್‌ಗೆ ಸಲಕರಣೆಗಳನ್ನು ಒದಗಿಸುವುದು.</p> <p>ಮೇಲಿನ ಕಾಮಗಾರಿ ಕಡತವನ್ನು ಪರಿಶೀಲಿಸಲಾಗಿ, ವಾರ್ಡ್ 66 ರಲ್ಲಿನ ಬಿ ಬ್ಲಾಕ್, ಸುಬ್ರಮಣ್ಯನಗರದಲ್ಲಿನ ಜಿಮ್‌ಗೆ ಸಲಕರಣೆಗಳನ್ನು ಒದಗಿಸುವ ಕಾಮಗಾರಿಗಾಗಿ ಅಂದಾಜಿಸಲಾಗಿದ್ದು, ಶೆಡ್ಯೂಲ್ ದರಗಳು ಲಭ್ಯವಿಲ್ಲದ</p>	810438	0	810438	0	0	0	<p>ಈ ಬಗ್ಗೆ ಅನುಮೋದಿತ ಅರ್ಹ ಸಂಸ್ಥೆಗಳಿಂದ ಕೋಟಿಷನ್ ಗಳನ್ನು ಆಹ್ವಾನಿಸಿರುವುದು ಮುಖ್ಯ ಅಭಿಯಂತರರಿಂದ ದರಗಳನ್ನು ಅನುಮೋದಿಸಿರುವುದು ಹಾಗೂ ಸಾಮಾನುಗಳನ್ನು ಸರಬರಾಜು ಮಾಡಲು ಸರಬರಾಜು ಆದೇಶ ನೀಡಿರುವುದನ್ನು ಲಗತ್ತಿಸುತ್ತಾ ಆಕ್ಷೇಪಣೆ ಮೊತ್ತ ರೂ 810438/- ಗಳನ್ನು ಕೈಬಿಡಲು ಕೋರಿದೆ.</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮೊತ್ತ ರೂ 810438/- ಗಳನ್ನು ಕೈಬಿಡಬಹುದು.</p>

		ಕಾರಣ ಕೋಟೆಷನ್‌ಗಳ ಮೂಲಕ ದರ ಪಟ್ಟಿಯನ್ನು ಪಡೆದು ಟೆಂಡರ್ ಕರೆದು ಕಾಮಗಾರಿ ನಿರ್ವಹಣೆ ಮಾಡಿರುವುದಾಗಿ ನಮೂದಿಸಲಾಗಿದೆ. ಆದರೆ ಈ ಬಗ್ಗೆ ಕೋಟೆಷನ್‌ನ ದರಗಳು ದರ ಪಟ್ಟಿಗಳು ತುಲನಾತ್ಮಕ ದರ ಪಟ್ಟಿ ಕಡತದಲ್ಲಿ ಕಂಡು ಬಂದಿರುವುದಿಲ್ಲ ಅಲ್ಲದೆ ಇಲ್ಲಿನ ದರಗಳು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತವಾಗದೇ ಇರುವುದು ಕಂಡು ಬಂದಿದ್ದು, ಈ ಬಗ್ಗೆ ಸೂಕ್ತ ವಿವರಣೆ ನೀಡಲು ಸೂಚಿಸಲಾಗಿದೆ. ಅಲ್ಲದೆ ಈ ಸಾಮಗ್ರಿಗಳನ್ನು ಈ ಕಛೇರಿಯ ಸ್ಟಾಕ್ ಪುಸ್ತಕಕ್ಕೆ ಪಡೆದ ಬಗ್ಗೆ ವಿವರಗಳು ಕಡತದಲ್ಲಿ ಕಂಡು ಬಂದಿರುವುದಿಲ್ಲ. ಅಲ್ಲದೆ ಈ ಸ್ಟಾಕ್ ಪುಸ್ತಕವನ್ನು ಲೆಕ್ಕ ಪರಿಶೋಧನೆಗೆ ಒದಗಿಸಿರುವುದಿಲ್ಲವಾದ್ದರಿಂದ ಈ ಬಗ್ಗೆ ಸೂಕ್ತ ವಿವರಣೆ ಒದಗಿಸುವವರೆಗೆ ಈ ಬಾಬು ಪಾವತಿ ಮಾಡಲಾದ ಮೊತ್ತ ರೂ 810438/- ಗಳನ್ನು ಆಕ್ಷೇಪಿಸಿದೆ.								
3	207/113	<b>ಹೆಚ್ಚುವರಿ ದರವನ್ನು ನಮೂದಿಸಿ ಅಂದಾಜನ್ನು ತಯಾರಿಸಿರುವುದು.</b> 2013-14ನೇ ಸಾಲಿಗೆ ಈ ಕೆಳಗಿನ ಓಚರ್‌ಗಳನ್ನು ಪರಿಶೀಲಿಸಲಾಗಿ ಅಂದಾಜಿನಲ್ಲಿನ ದರಗಳನ್ನು ಶೆಡ್ಯೂಲ್‌ನಲ್ಲಿನ ನಿಗದಿತ ದರಗಳಿಗಿಂತ ಹೆಚ್ಚಿಗೆ ನಮೂದಿಸಿ ಪಾವತಿಸಲಾಗಿದೆ. 2012-13ನೇ ಸಾಲಿನ ಶೆಡ್ಯೂಲ್ ದರಗಳ ಪುಟ 176 ಎಟಂ 21.22.8 ರ ವಿಶಿಷ್ಟಾಂಶವನ್ನು ಅಳವಡಿಸಿಕೊಂಡು ಅದರಂತೆ ರೂ 9132-00+ ಏರಿಯ ವ್ಯಟೀಜ್ 8% ಸೇರಿ ರೂ9862.56 ದರವನ್ನು ಅಳವಡಿಸಬೇಕಾಗಿರುತ್ತದೆ. ಆದರೆ ಅಂದಾಜಿನಲ್ಲಿ ರೂ 10632.60 ಗಳನ್ನು ನಮೂದಿಸಿ ಸದರಂತೆ ಟೆಂಡರ್ ಪ್ರೀಮಿಯಂ ಸೇರಿ ರೂ 183088/- ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಇದು ಪಾಲಿಕೆ ನಿಧಿಗೆ ಹೆಚ್ಚುವರಿ ವೆಚ್ಚವಾಗಿದ್ದು ಈ ಬಾಬು ರೂ 183088/- ಗಳನ್ನು ವಸೂಲಾತಿಗೆ ಸೂಚಿಸಿದೆ.	0	183088	0	183088	0	0	ಬಿಲ್‌ನಲ್ಲಿ ಗುತ್ತಿಗೆದಾರರಿಗೆ ಹೆಚ್ಚಾಗಿ ಪಾವತಿಸಿರುವ ಮೊತ್ತ ರೂ 183089/- ಗಳನ್ನು ಓಚರ್ ಸಂಖ್ಯೆ-2 ದಿ: 15-05-2015 ರಲ್ಲಿ ರೂ 90930/- ಓಚರ್ ಸಂಖ್ಯೆ-3, ದಿ: 15-05-2015 ರಲ್ಲಿ ರೂ 92159/- ಒಟ್ಟು ಮೊತ್ತ ರೂ 183089/- ಗಳನ್ನು ಗುತ್ತಿಗೆದಾರರಿಗೆ ಪಾವತಿಸಬೇಕಾದ ಮುಂಗಡ ಠೇವಣಿ ಹಣದಿಂದ ವಸೂಲಿ ಮಾಡಲಾಗಿರುತ್ತದೆ. (ಮಾಹಿತಿಗಾಗಿ ಓಚರ್ ಪ್ರತಿ ಲಗತ್ತಿಸಿದೆ) ಆದ್ದರಿಂದ ವಸೂಲಾತಿ ಕಂಡಿಕೆಯನ್ನು ಕೈಬಿಡುವಂತೆ ಕೋರಿದೆ. ವಿವರಗಳನ್ನು ಅನುಬಂಧ-2 ರಲ್ಲಿ ಲಗತ್ತಿಸಿದೆ.	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ 183088/- ಗಳನ್ನು ಕೈಬಿಡಬಹುದು.
4	236/140	<b>1. ಡಿಪೋ ಸಂಗ್ರಹಣೆ ಐಟಂಗಳಿಗೆ ಏರಿಯಾ ವ್ಯಟೀಜ್ ಸೇರಿಸಿ ಅಂದಾಜು ತಯಾರಿಸಿರುವುದು.</b> ಓಚರ್ ಸಂಖ್ಯೆ: 60/31-05-2013 2013-14ನೇ ಸಾಲಿನ ಲೆಕ್ಕ ಪರಿಶೋಧನೆಯ ಅವಧಿಯಲ್ಲಿ ಮೇಲಿನ	0	49166	0	49166	0	0	ಬಿಲ್‌ನಲ್ಲಿ ಗುತ್ತಿಗೆದಾರರಿಗೆ ಹೆಚ್ಚಾಗಿ ಪಾವತಿಸಿರುವ ಮೊತ್ತ ರೂ 49166/- ಗಳನ್ನು ಓಚರ್ ಸಂಖ್ಯೆ-4 ದಿ 15-05-2015 ರಂದು ಸದರಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಮುಂಗಡ ಠೇವಣಿ ಹಣದಿಂದ ವಸೂಲಿ ಮಾಡಲಾಗಿರುತ್ತದೆ.	ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ 49166/- ಗಳನ್ನು ಕೈಬಿಡಬಹುದು.

ಓಚರ್‌ನ್ನು ಪರಿಶೀಲಿಸಲಾಗಿ, ವಾರ್ಡ್ 35 ರಲ್ಲಿನ ವಾರ್ಡ್ ಕಛೇರಿಗೆ 2011-12ನೇ ಸಾಲಿಗೆ ಈ ಕೆಳಕಂಡ ಸಾಮಗ್ರಿಗಳನ್ನು ಡಿಪೋ ಸಂಗ್ರಹಣೆಗಾಗಿ ಅಂದಾಜನ್ನು ತಯಾರಿಸಲಾಗಿರುತ್ತದೆ. ಆದರೆ ಈ ಸಂಬಂಧದ ದರಗಳನ್ನು ಏರಿಯಾ ವೈಟೇಜ್ ನೀಡಿರುವುದು ಕಂಡು ಬಂದಿರುತ್ತದೆ. ಅಂದಾಜಿನ ಅಳವಡಿಸಲಾದ ಶೆಡ್ಯೂಲ್ ದರ ಪಟ್ಟಿಯನ್ನು ಗಮನಿಸಲಾಗಿ, ಈ ರೀತಿಯ ಸಂಗ್ರಹಣಾ ಐಟಂಗಳಿಗೆ ಏರಿಯಾ ವೈಟೇಜ್ ನೀಡಲು ಬರುವುದಿಲ್ಲವಾದ್ದರಿಂದ ಈ ಬಾಬು ವ್ಯತ್ಯಾಸದ ಮೊತ್ತ ರೂ 49166/- ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.

ಕ್ರ. ಸಂ.	ಓಚರ್ ಸಂ.		ಅಳತೆ	ಮೂಲ ದರ	ಅಳವಡಿಸಲಾದ ದರ	ವ್ಯತ್ಯಾಸ ಮೊತ್ತ	
1	60/31-05-2013	40 ಎಂ ಎಂ	100.00	600.00	648.00	48.00	4,800.00
		20 ಎಂ ಎಂ	100.00	850.00	918.00	68.00	6,800.00
		10 ಎಂ ಎಂ	100.00	700.00	756.00	56.00	5,600.00
		ಬಿಟ್ಟೂವಿಂನ್	10.00	37,942.00	40,977.60	3,035.60	30,356.00
		ಸೆಟ್ ಡಾನ್	115.00	180.00	194.00	14.00	1,610.00
							49,166.00

(ಮಾಹಿತಿಗಾಗಿ ಓಚರ್ ಪ್ರತಿ ಲಗತ್ತಿಸಿದೆ). ಆದ್ದರಿಂದ ವಸೂಲಾತಿ ಕಂಡಿಕೆಯನ್ನು ಕೈಬಿಡುವಂತೆ ಕೋರಿದೆ. ವಿವರಗಳನ್ನು ಅನುಬಂಧ-3 ಲಗತ್ತಿಸಿದೆ.

5 210/117 ಕಾಮಗಾರಿ ಕಡತಗಳಲ್ಲಿ ರಾಜಧನ ಕಡಿಮೆ/ಕಟಾಯಿಸಿದ ಇರುವ ಬಗ್ಗೆ. 2012-13ನೇ ಸಾಲಿನ ಲೆಕ್ಕ ಪರಿಶೋಧನೆ ಅವಧಿಯಲ್ಲಿ ಒದಗಿಸಲಾದ ಕಾಮಗಾರಿ ಬಿಲ್ಲುಗಳ ಪರಿಶೀಲಿಸಲಾಗಿ

0	362101	0	352443	0	9658
---	--------	---	--------	---	------

ಗುತ್ತಿಗೆದಾರರ ಬಿಲ್‌ನಲ್ಲಿ ಕಾಮಗಾರಿಗಳ ಕಡತಗಳಲ್ಲಿ ರಾಜಧನ ಕಡಿಮೆ ಕಟಾಯಿಸಿದ್ದು ಗುತ್ತಿಗೆದಾರರ ಮುಂಗಡ ಠೇವಣಿ ಹಣದಿಂದ ಮೊತ್ತ ರೂ 344984/- ಗಳನ್ನು ಓಚರ್ ಸಂಖ್ಯೆ: 1 ರಿಂದ 32 (ಓಚರ್ ಸಂ-7, 8 ಮತ್ತು 33

ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ 362101/- ಗಳಲ್ಲಿ ರೂ 352443/- ಗಳನ್ನು

<p>ಅನುಬಂಧದಲ್ಲಿ ಪಟ್ಟಿ ಮಾಡಲಾಗಿರುವ ಕಡತಗಳಲ್ಲಿ ರಾಜಧಾನವನ್ನು ಕಡಿಮೆ ಕಟಾಯಿಸಿರುವುದು ಮತ್ತು ಕೆಲವು ಬಿಲ್ಲುಗಳಲ್ಲಿ ಕಟಾಯಿಸದೆ ಇರುವುದು ಹಾಗೂ ರಾಜಧಾನಕ್ಕೆ ಸಂಬಂಧಿಸಿದಂತೆ ಲೆಕ್ಕಾಚಾರದ ಹಾಳೆಗಳು ಇಲ್ಲದೇ ಇರುವುದು ಕಂಡು ಬಂದಿರುತ್ತದೆ. ಅಲ್ಲದೇ ನಿಗದಿತ ಕ್ಷಾರಿಗಳಿಂದ ಪಡೆದ ಎಂ.ಡಿ.ಪಿ.ಗಳಾಗಲಿ ಕಡತದಲ್ಲಿ ಕಂಡು ಬಂದಿರುವುದಿಲ್ಲ.</p> <p>ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಎ ಎಂಎಂಎನ್ - 2006 ದಿ 23-06-2007 ಮತ್ತು ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಪತ್ರ ಸಂಖ್ಯೆ: ಗಭೂಇ ಡಿಸಿಬಿ ರಾಜಸ್ವ 2007-08/62, ದಿ 08-08-2007ರಲ್ಲಿ ಕಟ್ಟಡ ಮತ್ತು ರಸ್ತೆ ಕಾಮಗಾರಿ ಉಪಯೋಗಿಸುವ ಉಪ ಖನಿಜಗಳ ಪರಿಷ್ಕೃತ ದರವನ್ನು ನಿಗದಿಪಡಿಸಿ ಗುತ್ತಿಗೆದಾರರ ಕಾಮಗಾರಿ ಕಡತಗಳಲ್ಲಿ ರಾಜಧಾನದ ಮೊತ್ತವನ್ನು ಕಟಾಯಿಸಲು ಕೋರಿರುತ್ತಾರೆ. ಆದರೆ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದೇ ಸರ್ಕಾರಕ್ಕೆ ಬರಬೇಕಾದ ರಾಜಧಾನವನ್ನು ಕಟಾಯಿಸಿರುವುದಿಲ್ಲ ಲೆಕ್ಕ ಪರಿಶೋಧನಾಗೆ ಒದಗಿಸಲಾದ ಕಡತಗಳಲ್ಲಿ ಈ ಮೊತ್ತದ ವಿವರಗಳನ್ನು ಅನುಬಂಧ 1 ರಲ್ಲಿ ನೀಡಿದ್ದು ಈ ಬಗ್ಗೆ ಉಳಿದ ಕಡತಗಳನ್ನು ಪರಿಶೀಲಿಸಿ ಕ್ರಮ ವಹಿಸುವುದರೊಂದಿಗೆ ಈಗ ವಸೂಲಾತಿಗೆ ಸೂಚಿಸಲಾದ ಮೊತ್ತ ರೂ 362101/- ವಸೂಲಾತಿ ಮಾಡಿ ವಿವರಗಳನ್ನು ಒದಗಿಸಲು ಸೂಚಿಸಲಾಗಿದೆ.</p>																							
		ಒಟ್ಟು	1442707	594355	1442707	584697	0	9658															

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರರು ಮಲ್ಲೇಶ್ವರಂ ವಿಭಾಗ 2013-14ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 02 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ. 1442707/- ಹಾಗೂ 03 ವಸೂಲಾತಿ ಕಂಡಿಕೆಗಳ ಮೊತ್ತ ರೂ. 584697/- ಗಳ ತೀರುವಳಿಯಾಗಬೇಕಾಗಿರುತ್ತದೆ.

ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ನಂತರ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ತೀರುವಳಿಗಾಗಿ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

**ತೀರ್ಮಾನ:ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ.**

**ವಿಷಯದ ಸಂಖ್ಯೆ : ಲೆಪ್ಪಾಸ:06/17-18:**

**ವಿಷಯ:-** :- ಆಯುಕ್ತರವರ ಟಿಪ್ಪಣಿಯಲ್ಲಿ ವಿವರಿಸಿರುವಂತೆ 2011-12ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಮಹಾಲಕ್ಷ್ಮೀಪುರಂ ವಿಭಾಗ ಕಛೇರಿ ಇವರು ನೀಡಿದ ಅನುಪಾಲನಾ ವರದಿಗೆ ತೀರುವಳಿ ನೀಡುವ ಬಗ್ಗೆ

ಕ್ರ. ಸಂ	ಕಂಡಿಕೆ ಸಂಖ್ಯೆ	ಕಂಡಿಕೆ ವಿವರ	ಮೂಲ ವರದಿಯಲ್ಲಿರುವ ಮೊತ್ತ		ಕೈಬಿಡಲು ಶಿಫಾರಸ್ಸು ಮಾಡಿರುವ ಮೊತ್ತ		ಬಾಕಿ ಉಳಿದಿರುವ ಮೊತ್ತ		ಕಛೇರಿ ಮುಖ್ಯಸ್ಥರ ಅನುಪಾಲನಾ ವರದಿ	ಆಯುಕ್ತರ ಶಿಫಾರಸ್ಸು
			ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ		
1	135/24	<p><b>ಡಾಂಬರೀಕರಣ ಕಾಮಗಾರಿಗಳಿಗೆ ಜಾಲಿಯಲ್ಲಿದ್ದ ಬಿಟುಮಿನ್ ದರಗಳಿಗಿಂತ ಅಧಿಕ ದರ ನೀಡಿರುವುದು ಇತರೆ ನ್ಯೂನತೆಗಳು:-</b></p> <p>ಓಚರ್ ಸಂಖ್ಯೆ 53 ರಿಂದ 62 ರವರೆಗೆ ದಿನಾಂಕ: 30/12/2011 ಈ ಕಾಮಗಾರಿಗಳು:- ಗುತ್ತಿಗೆದಾರರು ಮೆ.ಕುಮಾರ್ ಕನ್ನ ಕನ್ಸಲ್ಟಿಂಗ್ ವಾರ್ಡ್ 17ರಲ್ಲಿ ಕೈಗೊಂಡಿರುವ ಹತ್ತು ಡಾಂಬರೀಕರಣ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಲಾಗಿ ಲೆಕ್ಕ ಪರಿಶೋಧನೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.</p> <p>(1) ಈ ಕಾಮಗಾರಿಗಳ ಅಂದಾಜುಪಟ್ಟಿಯನ್ನು 2008-09ನೇ ಸಾಲಿನ ಎಸ್.ಆರ್.ದರಗಳ ಆಧಾರದ ಮೇಲೆ ತಯಾರಿಸಲಾಗಿದ್ದು, ಇವುಗಳಿಗೆ ದಿನಾಂಕ:09/07/2009 ರಲ್ಲಿ ತಾಂತ್ರಿಕ ಮಂಜೂರಾತಿ ನೀಡಿರುವುದು ಕಂಡುಬಂದಿರುತ್ತದೆ. ಈ ಕಾಮಗಾರಿಗಳಿಗೆ 2008-09ನೇ ಸಾಲಿನ ಎಸ್.ಆರ್.ದರಗಳನ್ನು ಅಳವಡಿಸಿ ಕೊಳ್ಳಲಾಗಿದೆ ಎಂದು ತಿಳಿಸಲಾಗಿದ್ದರೂ ಬಿಟುಮಿನ್ ಏಟಿಂಗ್‌ಗಳಿಗೆ ಎಸ್.ಆರ್ ದರಗಳಿಗಿಂತ ಅಧಿಕ ದರ ನೀಡಿರುವುದು ಕಂಡುಬಂದಿರುತ್ತದೆ. ಹಾಗೂ ತಾಂತ್ರಿಕ ಮಂಜೂರಾತಿ ದಿನಾಂಕದಲ್ಲಿ ಜಾರಿಯಲ್ಲಿದ್ದ ತ್ರೈಮಾಸಿಕ ಬಿಟುಮಿನ್ ದರಗಳು ಎಸ್.ಆರ್.ದರಗಳಿಗಿಂತ ಕಡಿಮೆ ಇದ್ದು ಅವುಗಳನ್ನು ಅಳವಡಿಸಿಕೊಳ್ಳದೆ ಹೆಚ್ಚುವರಿ ದರ ಅಳವಡಿಸಿಕೊಂಡಿರುವುದರಿಂದ ಈ ಏಟಿಂಗ್‌ಗಳಿಗೆ ಒಟ್ಟು ರೂ. 9962644.00ಗಳು ಅಧಿಕ ಪಾವತಿಯಾದಂತೆ ಆಗಿರುತ್ತದೆ.(2) ಈ ಕಾಮಗಾರಿಗಳ ಟೆಂಡರ್ ಅನುಮೋದನೆಗೆ ಟೆಂಡರ್ ಅಂಗೀಕಾರ ಸಮಿತಿಗೆ ಮಂಡಿಸಲಾದ ಟಿಪ್ಪಣಿಯಲ್ಲಿ ಟೆಂಡರ್ ಪ್ರಕಟಣೆಯನ್ನು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ತಿಳಿಸಲಾಗಿದ್ದು, ಟೆಂಡರ್ ಪ್ರಕಟಣೆಯ ಯಾವುದೇ</p>	38620400	9962644	38620400	9962644	0	0	<p>ಓಚರ್ ಸಂಖ್ಯೆ 53 ರಿಂದ 62 ರವರೆಗೆ ದಿನಾಂಕ: 30/12/2011 ಈ ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿ 2008-09ನೇ ಸಾಲಿನ ಎಸ್.ಆರ್ ದರಗಳನ್ನು ನಮೂದಿಸಲಾಗಿದ್ದು, ದಿನಾಂಕ: 09/07/2009 ರಲ್ಲಿ ತಾಂತ್ರಿಕ ಮಂಜೂರಾತಿ ಪಡೆಯಲಾಗಿರುತ್ತದೆ. ದಿನಾಂಕ: 09/07/2009 ಕ್ಕಿಂತಲೂ ಮೊದಲೇ ಈ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಆ ವೇಳೆಗೆ ತ್ರೈಮಾಸಿಕ ಬಿಟುಮಿನ್ ದರಗಳು ಜಾರಿಗೆ ಬಾರದೇ ಇದ್ದುದರಿಂದ ಮೂಲ ಎಸ್.ಆರ್ ದರಗಳನ್ನು ಅಳವಡಿಸಿಕೊಳ್ಳಲಾಗಿದೆ ತಾಂತ್ರಿಕ ಮಂಜೂರಾತಿ ಪ್ರತಿಯನ್ನು ಲಗತ್ತಿಸಲಾಗಿದೆ.</p> <p>ಈ ಕಾಮಗಾರಿಗಳ ಟೆಂಡರ್ ಪ್ರಕಟಣೆಯನ್ನು ಕೆ.ಟಿ.ಪಿ.ಪಿ ಕಾಯ್ದೆಯನ್ವಯ ಅಧಿಕ ಪ್ರಚಾರದಲ್ಲಿರುವ ವಾರ್ತಾ ಪತ್ರಿಕೆಗಳು ಮತ್ತು ಟೆಂಡರ್ ಬುಲೆಟಿನ್‌ನಲ್ಲಿ ಪ್ರಚಾರಪಡಿಸುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರಿಗೆ ವಿವರ ಕಳುಹಿಸಲಾಗಿತ್ತು. ಇದರ ಪ್ರತಿಯನ್ನು ಲಗತ್ತಿಸಿದೆ. ಜಾಹೀರಾತು ಪ್ರಕಟಿಸುವ ಪ್ರಾಧಿಕಾರವು ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿರುವುದರಿಂದ ಅವರಿಗೆ ಕಳುಹಿಸಲಾಗಿತ್ತು ಹಾಗೂ ಒಟ್ಟು ಪ್ರಾಕೇಜ್ ಮಾಡಿ ಟೆಂಡರ್ ಕರೆದಿದ್ದಲ್ಲಿ ಕಾಮಗಾರಿಯ ನಿರ್ವಹಣೆ ವಿಳಂಬವಾಗುವ ಸಾಧ್ಯತೆ ಇದ್ದುದರಿಂದ ಪ್ರತ್ಯೇಕವಾಗಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ದಿನ ಪತ್ರಿಕೆಯಲ್ಲಿ ಟೆಂಡರ್ ಪ್ರಕಟಣೆಯನ್ನು ಪ್ರಚಾರಪಡಿಸಿದ್ದು, ಪ್ರತಿಯನ್ನು ಲಗತ್ತಿಸಿದೆ.</p> <p>ಓವರ್ ಲೇನ್ ಡಿಸೈನ್‌ಗಳ ಬಗ್ಗೆ ಪಾಲಿಕೆಯ ಅಭಿಯಂತರರು</p>	ಘಟಕ ಅಧಿಕಾರಿಗಳು ನೀಡಿರುವ ಉತ್ತರವನ್ನು ಪರಿಗಣಿಸಿ ಕಂಡಿಕೆ ಕೈಬಿಡಬಹುದು.

	<p>ದಾಖಲಾತಿಗಳು ಕಡತದಲ್ಲಿ ಲಭ್ಯವಿರುವುದಿಲ್ಲ. ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳ ಟೆಂಡರ್‌ನ್ನು ಟೆಂಡರ್ ಬುಲೆಟಿನ್‌ನಲ್ಲಿ ಪ್ರಕಟಿಸದೆ ಕೇವಲ ಒಂದು ದಿನಪತ್ರಿಕೆಯಲ್ಲಿ ಮಾತ್ರ ಪ್ರಕಟಿಸಿರುವುದು ಟೆಂಡರಿಗೆ ಕೆ.ಟಿ.ಪಿ.ಪಿ ಕಾಯ್ದೆಯನ್ವಯ ವ್ಯಾಪಕ ಪ್ರಚಾರ ನೀಡದೇ ಇರುವುದು ಕಂಡುಬರುತ್ತದೆ. ಇದರಿಂದಲೂ ಈ ಎಲ್ಲಾ ಹತ್ತು ಕಾಮಗಾರಿಗಳಿಗೆ ತಲಾ ಎರಡು ಟೆಂಡರ್‌ದಾರರು ಮಾತ್ರ ಪ್ರತಿಕ್ರಿಯಿಸಿದ್ದು, ಎಲ್ಲಾ ಕಾಮಗಾರಿಗಳಲ್ಲಿ ಒಬ್ಬರೆ ಗುತ್ತಿಗೆದಾರರು ಎಲ್-1 ಆಗಿರುವುದು ಸಾಂಪ್ಲಿಮೆಂಟರಿ ಟೆಂಡರ್‌ನಂತೆ ಕಂಡುಬರುತ್ತದೆ. ಈ ಹತ್ತು ಕಾಮಗಾರಿಗಳ ಒಟ್ಟು ಅಂದಾಜು ಮೊತ್ತ ರ. 4.51 ಕೋಟಿಗಳಾಗಿದ್ದು, ಒಟ್ಟು ಪ್ಯಾಕೇಜ್‌ನಂತೆ ಟೆಂಡರ್ ಕರೆದು ವ್ಯಾಪಕ ಪ್ರಚಾರ ನೀಡಿದ್ದಲ್ಲಿ ಮಹಾನಗರ ಪಾಲಿಕೆಗೆ ಲಾಭದಾಯಕವಾಗುವ ಸಾಧ್ಯತೆ ಇತ್ತು. (3) ಈ ಕಾಮಗಾರಿಗಳ ಅಂದಾಜುಪಟ್ಟಿಯಲ್ಲಿ ರಸ್ತೆಯ ವಿಸ್ತೀರ್ಣದ ಶೇ. 10 ರಷ್ಟು ಗುಂಡಿ ತುಂಬುವ (Pot hole filling) ಏಟಿಂಗ್ ಅವಕಾಶ ನೀಡಲಾಗಿದ್ದು, ಪ್ರೋಫೈಲ್ ಕರೆಕ್ಷನ್ (Profile correction) ಗೂ ಶೇ.10 ರಷ್ಟು ಅವಕಾಶ ಮಾಡಲಾಗಿರುತ್ತದೆ. ಈ ಬಗ್ಗೆ ಸಮರ್ಥನೆ ಇರುವುದಿಲ್ಲ. (4) ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸುವ ಮೊದಲು ಬಿ.ಬಿ.ಡಿ.ಸ್ಟಡೀಸ್ ಮತ್ತು ಓವರ್ ಲೇ ಡಿಸೈನ್‌ಗಳ ವರದಿ ತಯಾರಿಸಬೇಕಾಗಿರುತ್ತದೆ. ಆದರೆ ಈ ಕಾಮಗಾರಿಗಳ ಅಂದಾಜುಪಟ್ಟಿಗೆ ದಿನಾಂಕ: 07/08/2009ರಲ್ಲಿ ತಾಂತ್ರಿಕ ಮಂಜೂರಾತಿ ಪಡೆಯಲಾಗಿದ್ದು, ನಂತರ ದಿನಾಂಕ 07/08/2009ರಲ್ಲಿ ಮೆ.ಸಿವಿಲ್ ಟೆಕ್ ಕನ್ಸಲ್ಟಿಂಗ್ ಮತ್ತು ಇಂಜಿನಿಯರ್ಸ್ ರವರಿಂದ ಬಿ.ಬಿ.ಡಿ ಸ್ಟಡೀಸ್ ಮತ್ತು ಓವರ್ ಲೇ ಡಿಸೈನ್‌ಗಳ ವರದಿ ಪಡೆದಿರುವುದು ಕಂಡುಬಂದಿರುತ್ತದೆ. ಅಂದರೆ ಈ ವರದಿಗಳಲ್ಲದೆ ಕಾಮಗಾರಿಯ ವಿಶಿಷ್ಟ ವಿವರಣೆ (Specification) ಮತ್ತು ಅಳವಡಿಸಬೇಕಾದ ಏಟಿಂಗ್‌ಗಳನ್ನು ಮೊದಲೇ ಹೇಗೆ ನಿರ್ಧರಿಸಲಾಯಿತು ಎಂಬುದು ಪ್ರಶ್ನಾರ್ಹವಾಗುತ್ತದೆ. ಅಲ್ಲದೆ ಈ ವರದಿಗಳು ಕೇವಲ ಔಪಚಾರಿಕವಾಗಿದ್ದು, ಅವುಗಳ ಆಧಾರದ ಮೇಲೆ ಅಂದಾಜುಪಟ್ಟಿ ತಯಾರಿಸಿರುವುದಿಲ್ಲವೆಂದು ಕಂಡುಬಂದಿರುತ್ತದೆ. (5) ಈ ಕಾಮಗಾರಿಗಳಿಗೆ ದಿ:</p>							<p>ಪರಿಶೀಲನೆ ಮಾಡಿ ವರದಿ ತಯಾರಿಸಿರುತ್ತಾರೆ. ನಂತರ ಅವುಗಳ ನಿರ್ದಿಷ್ಟತೆ ಬಗ್ಗೆ ಬಿಬಿಡಿ ಟೆನ್ಸ್ ತಯಾರಿಸಲಾಗಿತ್ತು. ಕಾರ್ಯದೇಶ ನೀಡುವ ಮೊದಲೇ ಅಂದರೆ ದಿನಾಂಕ: 20/12/2009 ಕ್ಕಿಂತಲೂ ಮೊದಲೇ ಕಾಮಗಾರಿ ಪ್ರಾರಂಭಿಸಲು ಕಾರ್ಯದೇಶ ನೀಡಲಾಗಿದ್ದು, ಅದರ ಮೇರೆಗೆ ಕಾಮಗಾರಿ ಪ್ರಾರಂಭಿಸಿ ಟೆನ್ಸ್ ರಿಪೋರ್ಟ್ ಪಡೆಯಲಾಗಿದೆ. ಈ ಮೇಲ್ಕಂಡ ಎಲ್ಲಾ ವಿವರಣೆಗಳನ್ನು ಪರಿಗಣಿಸಿ ಆಕ್ಷೇಪಣೆಯಿಲ್ಲದಲಾದ ಮೊತ್ತ ರೂ. 38620400.00 ಮತ್ತು ವಸೂಲಾತಿಗೆ ಸೂಚಿಸಿರುವ ಮೊತ್ತ ರೂ. 9962644.00 ಗಳನ್ನು ಕೈಬಿಡಲು ಕೋರಲಾಗಿದೆ.</p>	
--	---	--	--	--	--	--	--	---	--

	<p>20/01/2010ರಲ್ಲಿ ಕಾರ್ಯಾದೇಶ ನೀಡಲಾಗಿದ್ದು, ಈ ದಿನಾಂಕಕ್ಕೂ ಮೊದಲೇ ಅಂದರೆ ದಿನಾಂಕ: 08/01/2010 ಮತ್ತು 20/12/2009ರಲ್ಲಿ ಬಿಟುಮಿನ್ ಲೇಯರ್‌ನ ಡೆನ್ಸಿಟಿ ಮತ್ತು ತಿಕ್ನೆಸ್ (Density &amp; Thickness) ಹಾಗೂ ಮಿಕ್ಸ್‌ಗಳ ಸ್ಥಿರತೆ (Stability of Mix) ಗಳ ಪರೀಕ್ಷಣಾ ವರದಿ ಪಡೆಯಲಾಗಿರುತ್ತದೆ. ಕಾಮಗಾರಿ ಪ್ರಾರಂಭಿಸುವ ಮೊದಲೇ ಟೆಸ್ಟ್ ರಿಪೋರ್ಟ್ ಪಡೆದಿರುವುದರ ಬಗ್ಗೆ ವಿವರಣೆ ಅಗತ್ಯ ಈ ಎಲ್ಲಾ ಅಂಶಗಳಿಗೆ ವಿವರಣೆ ನೀಡುವಂತೆ ಲೆಕ್ಕ ಪರಿಶೋಧನಾ ವಿಚಾರಣೆ ಸಂಖ್ಯೆ 5 ದಿನಾಂಕ: 29/01/2013ರಲ್ಲಿ ಕೋರಲಾಗಿದ್ದು, ಯಾವುದೇ ವಿವರಣೆ ನೀಡಿರುವುದಿಲ್ಲ. ಆದುದರಿಂದ ಈ ಕೆಳಕಂಡ ಬಿಟುಮಿನ್ ಏಟಿಂಗ್‌ಗಳಿಗೆ ಹೆಚ್ಚುವರಿ ಪಾವತಿಸಿರುವ ಮೊತ್ತ ರೂ. 9962644.00 ಗಳನ್ನು ವಸೂಲಾತಿಗೆ ಸೂಚಿಸಿದೆ. (ಎ) ಟ್ಯಾಕ್ ಕೋರ್ಟ್ : ಒಟ್ಟು ಪರಿಮಾಣ : 105568.00 2008-09ನೇ ಸಾಲಿನ ರೂ.:9.06 (ಏರಿಯಾ ವೈಟೇಜ್ ಸೇರಿ) ಎಸ್.ಆರ್.ದರ ಅಂದಾಜುಪಟ್ಟಿಯಲ್ಲಿ ಅಳವಡಿಸಿ : 9.06 ಕೊಂಡಿರುವ ದರ ದಿನಾಂಕ: 20/02/2009 ರಿಂದ ರೂ. 8=437.99% ಟಿ.ಪಿ ಜಾರಿಯಲ್ಲಿದ್ದ ತ್ರೈಮಾಸಿಕ ದರ ರೂ. 9.10 ಗುತ್ತಿಗೆದಾರರು ನಮೂದಿಸಿರುವ ದರ 10.00 ವ್ಯತ್ಯಾಸದ ಮೊತ್ತ =105568 0.90=95010.00 (ಬಿ) ಡಿ.ಜಿ.ಬಿ.ಎಂ (Dense graded Bituminous Mecedum) ಒಟ್ಟು ಪರಿಮಾಣ : 3035.07 ಫ್.ಮೀ 2008-09ನೇ ಸಾಲಿನ ಎಸ್.ಆರ್.ದರ : ರೂ. 7005.54 (ಏರಿಯಾ ವೈಟೇಜ್ ಸೇರಿ) ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಂಡಿರುವ ರೂ: 7277.43 ಕೊಂಡಿರುವ ದರ ದಿನಾಂಕ: 20/02/2009 ರಲ್ಲಿದ್ದಂತೆ ರೂ. 5625.42 7.99 ಟಿ.ಪಿ ತ್ರೈಮಾಸಿಕ ದರ: ರೂ. 6075.00 ಗುತ್ತಿಗೆದಾರರು ನಮೂದಿಸಿದ ದರ: ರೂ. 7859.00 ವ್ಯತ್ಯಾಸ: ರೂ. 1784.00 ವ್ಯತ್ಯಾಸದ ಮೊತ್ತ: 3035.07X1784=5414565.00 ಒಟ್ಟು ವ್ಯತ್ಯಾಸದ ಮೊತ್ತ: ರೂ. 5414565.00 (ಸಿ) ಬಿ.ಸಿ. (Bituminous Concrete) ಒಟ್ಟು ಪರಿಮಾಣ: 2111.46 ಫ್.ಮೀ 2008-09ನೇ ಸಾಲಿನ ಎಸ್.ಆರ್.ದರ: ರೂ. 8035.86 (ಏರಿಯಾ ವೈಟೇಜ್ ಸೇರಿ) ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಂಡಿರುವ ರೂ: 8331.36 ಕೊಂಡಿರುವ ದರ ದಿನಾಂಕ: 20/02/2009 ರಲ್ಲಿದ್ದಂತೆ ರೂ. 6378 X 7.99 ಟಿ.ಪಿ</p>													
--	---	--	--	--	--	--	--	--	--	--	--	--	--	--

		<p>ತ್ರೈಮಾಸಿಕ ದರ: ರೂ. 6888.00 ಗುತ್ತಿಗೆದಾರರು ನಮೂದಿಸಿದ ದರ : ರೂ. 8997.00 ವ್ಯತ್ಯಾಸ: ರೂ. 2109.00 ವ್ಯತ್ಯಾಸದ ಮೊತ್ತ: 2111.46X2109.00=4453069.00 ಒಟ್ಟು ವ್ಯತ್ಯಾಸದ ಮೊತ್ತ: ರೂ. 9962644.00 (ಎ+ಬಿ+ಸಿ) ಮತ್ತು ಮೇಲ್ಕಂಡ ನ್ಯೂನತೆಗಳ ಬಗ್ಗೆ ವಿವರಣೆ ನೀಡುವವರೆಗೆ ಈ ಹತ್ತು ಕಾಮಗಾರಿಗಳಿಗೆ ಪಾವತಿಸಿರುವ ಒಟ್ಟು ಮೊತ್ತ ರೂ. 4,85,83,000/- ಗಳಲ್ಲಿ ವಸೂಲಾತಿಗೆ ಸೂಚಿಸಿರುವ ರೂ. 9962644.00 ನ್ನು ಕಳೆದು ರೂ. 38620400.00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>								
2	135/24	<p>ಡಾಂಬರೀಕರಣ ಕಾಮಗಾರಿಗಳಲ್ಲಿ ಬಿಟುಮಿನ್ ಐಟಿಂಗ್‌ಗಳಿಗೆ ಚಾಲ್ತಿಯಿಲ್ಲದ ತ್ರೈಮಾಸಿಕ ದರಗಳನ್ನು ಅಳವಡಿಸಿಕೊಳ್ಳದೆ ಹೆಚ್ಚುವರಿ ಪಾವತಿ ಮಾಡಿರುವುದು. (ಅ) ಓಚರ್ ಸಂಖ್ಯೆ: 83/26-05-2011 (ಆ) ಓಚರ್ ಸಂಖ್ಯೆ: 58/13-06-2011 ಕಾಮಗಾರಿ: (1) ವಾರ್ಡ್ 28ರ ಜೆ.ಸಿ.ನಗರದ 60 ಅಡಿ ರಸ್ತೆಗೆ ಡಾಂಬರೀಕರಣ ಅಂದಾಜು 49.00 ಲಕ್ಷ (1) ವಾರ್ಡ್ 29ರ ಮಹಾಲಕ್ಷ್ಮೀಲೇಔಟ್ ನ ಮುಖ್ಯರಸ್ತೆ ಮತ್ತು ಅಡ್ಡ ರಸ್ತೆಗಳಿಗೆ ಡಾಂಬರೀಕರಣ ರೂ. 49.50 ಲಕ್ಷ ಗುತ್ತಿಗೆದಾರರು: ಶ್ರೀ.ಎಲ್. ಮಹೇಶ್. ಈ ಕಾಮಗಾರಿಗಳಿಗೆ 2008-09ನೇ ಸಾಲಿನ ಎಸ್.ಆರ್.ದರಗಳ ಆಧಾರದ ಮೇಲೆ ಅಂದಾಜುಪಟ್ಟಿ ತಯಾರಿಸಲಾಗಿದ್ದು, ದಿ: 22/06/2009 ರಿಂದ ಜಾರಿಯಲ್ಲಿದ್ದ ಬಿಟುಮಿನ್ ಐಟಿಂಗ್‌ಗಳ ತ್ರೈಮಾಸಿಕ ದರಗಳನ್ನು ದಿನಾಂಕ: 20/02/2009ರ ನಂತರ ತಯಾರಿಸುವ ಅಂದಾಜು ಪಟ್ಟಿಗಳಿಗೆ ಅಳವಡಿಸಿಕೊಳ್ಳಬೇಕಾಗಿದ್ದು, ಈ ಕಾಮಗಾರಿಗಳಿಗೆ ಅವುಗಳನ್ನು ಅಳವಡಿಸಿಕೊಳ್ಳದೆ ಅಧಿಕ ದರ ನೀಡಲಾಗಿದೆ ಇದರಿಂದಾಗಿ ಈ ಎರಡು ಕಾಮಗಾರಿಗಳಿಗೆ ರೂ. 1710317.00 ಅಧಿಕ ಪಾವತಿಯಾದಂತೆ ಆಗಿದ್ದು, ಸದರಿ ಮೊತ್ತವನ್ನು ವಸೂಲಾತಿಗೆ ಸೂಚಿಸಿದೆ.</p>	0	1710317	0	1710317	0	0	<p>ಓಚರ್ ಸಂಖ್ಯೆ 83 ದಿನಾಂಕ: 26/05/2011 ಮತ್ತು 58 ದಿನಾಂಕ: 13/06/2011 ಈ ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿ 2008-09ನೇ ಸಾಲಿನ ಎಸ್.ಆರ್. ದರದ ಮೇಲೆ ನಮೂದಿಸಲಾಗಿದ್ದು 22/06/2009 ಮತ್ತು 21/06/2009ರಲ್ಲಿ ತಾಂತ್ರಿಕ ಮಂಜೂರಾತಿ ಪಡೆಯಲಾಗಿರುತ್ತದೆ. ದಿನಾಂಕ: 22/06/2009 ಕ್ಕಿಂತಲೂ ಮೊದಲೇ ಈ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು ಆ ವೇಳೆಗೆ ತ್ರೈಮಾಸಿಕ ಬಿಟುಮಿನ್ ದರಗಳು ಜಾರಿಗೆ ಬಾರದೇ ಇದ್ದುದರಿಂದ ಮೂಲ.ಎಸ್.ಆರ್. ದರಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದುದರಿಂದ ಈ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ</p>	<p>ಘಟಕ ಅಧಿಕಾರಿಗಳು ನೀಡಿರುವ ಉತ್ತರವನ್ನು ಪರಿಗಣಿಸಿ ಕಂಡಿಕೆ ಕೈಬಿಡಬಹುದು.</p>
3	331/166	<p><b>ಕಾಮಗಾರಿ ಓಚರ್‌ಗಳಲ್ಲಿ ರಾಜಧನವನ್ನು ಕಡಿಮೆ ಕಟಾಯಿಸಿರುವುದು:-</b> ಕಾಮಗಾರಿಗಳಿಗೆ ಬಳಸಿದ ಉಪಖನಿಜಗಳಿಗೆ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇವರ ಪತ್ರದ ಸಂಖ್ಯೆ: ಹಿಭೂವಿ/ಗಭೂಇ/ಬೆಂದ/07-08 ದಿನಾಂಕ: 16/10/2007ರ ಸೂತ್ರೋಲೆಯಂತೆ ಒಂದು ನಿರ್ದಿಷ್ಟ ದರದಲ್ಲಿ ರಾಜಧನವನ್ನು ಕಟಾಯಿಸಬೇಕಾಗಿರುತ್ತದೆ. ಆದರೆ ಈ ಕಛೇರಿಯ 2011-12ನೇ</p>	0	2799686	0	1304306	0	1495380	<p>ಕಾಮಗಾರಿಗಳಿಗೆ ಬಳಸಿದ ಉಪ ಖನಿಜಗಳಿಗೆ ಹಿರಿಯ ಭೂವಿಜ್ಞಾನ ಮತ್ತು ಗಣಿ ಇಲಾಖೆಗೆ ಸಂಬಂಧಿಸಿದಂತೆ, 2011-12ನೇ ಸಾಲಿನಲ್ಲಿ ರಾಜಧನ ರೂ. 2799686.00ಗಳನ್ನು ಹೆಚ್ಚುವರಿಯಾಗಿ ಕಟಾಯಿಸಬೇಕಾಗಿದ್ದು ಅದರಲ್ಲಿ 1304306.00ಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದ ಕಟಾಯಿಸಲಾಗಿದ್ದು, ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ ಉಳಿಕೆ ಕಟಾಯಿಸಬೇಕಾದ ಮೊತ್ತವನ್ನು ಸಂಬಂಧಿಸಿದ</p>	<p>ಕಂಡಿಕೆಗೆ ಸಂಬಂಧಿಸಿದಂತೆ ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ವಸೂಲಾತಿ ಮೊತ್ತ ರೂ. 2799686/- ಗಳಲ್ಲಿ ರೂ. 1304306/- ಗಳನ್ನು ಕೈಬಿಟ್ಟು ಉಳಿಕೆ</p>



		ಸಾಲಿನ ಕಾಮಗಾರಿ ವೋಚರ್‌ಗಳನ್ನು ಪರಿಶೀಲಿಸಿದಾಗ ಅನೇಕ ಕಾಮಗಾರಿಗಳಲ್ಲಿ ರಾಜಧನವನ್ನು ನಿರ್ದಿಷ್ಟ ದರಕ್ಕಿಂತ ಕಡಿಮೆ ದರದಲ್ಲಿ ಕಟಾಯಿಸಲಾಗಿದೆ. ಈ ಬಗ್ಗೆ ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 12/08-02-2013ರಲ್ಲಿ ವಿವರಣೆ ಕೋರಿದ್ದರೂ ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಕಡಿಮೆ ರಾಜಧನವನ್ನು ಕಟಾಯಿಸುವ ವೋಚರ್‌ಗಳ ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದ್ದು, ಇವುಗಳ ಒಟ್ಟು ಮೊತ್ತ ರೂ. 2799686.00 ಗಳನ್ನು ವಸೂಲಾತಿಗೆ ಸೂಚಿಸಿದೆ.							ಗುತ್ತಿಗೆದಾರರಿಂದ ಕಟಾಯಿಸುವಂತೆ ವಿವಿಧ ವಿಭಾಗಗಳಿಗೆ ಪತ್ರ ಬರೆಯಲಾಗಿರುವುದರಿಂದ ಈ ಕಂಡಿಕೆಯನ್ನು ಕೈಬಿಡಲು ಕೋರಿದೆ	ಹಣ ರೂ. 1495380/- ಗಳು ಮುಂದುವರಿಯುತ್ತದೆ
4	141/28	<b>ಡಾಂಬರೀಕರಣ ಕಾಮಗಾರಿಯಲ್ಲಿ ಹೆಚ್ಚುವರಿ ದರ ಮತ್ತು ಪರಿಮಾಣ ನೀಡಿ ಅಧಿಕ ಪಾವತಿ ಮಾಡಿರುವುದು ಟೆಂಡರ್‌ಗೆ ವ್ಯಾಪಕ ಪ್ರಚಾರ ನೀಡದಿರುವುದು:-</b> (1) ಓಚರ್ ಸಂಖ್ಯೆ: 41/29-04-2011 (1) ಓಚರ್ ಸಂಖ್ಯೆ:- 44/29-04-2011 ಕಾಮಗಾರಿ (1) ವಾರ್ಡ್ 27 ರ ರಜನಿಗಂಧ ರಸ್ತೆಗೆ ಡಾಂಬರೀಕರಣ ರೂ.50.00 ಲಕ್ಷ ಅಂದಾಜು. (2) ವಾರ್ಡ್ 27ರ ಟೆಂಟ್ ರಸ್ತೆ ಮತ್ತು ಮಹಾಲಕ್ಷ್ಮೀ ಲೇಔಟ್ ಗೆ ಸಂಪರ್ಕ ರಸ್ತೆಗೆ ಡಾಂಬರೀಕರಣ ರೂ. 48.50 ಲಕ್ಷ ಅಂದಾಜು ಈ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳನ್ನು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾಗಿದೆ. (ಅ) ಈ ಕಾಮಗಾರಿಗಳಿಗೆ ಅಂದಾಜು ಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯ 2008-09ನೇ ಸಾಲಿನ ದರಪಟ್ಟಿಯ ದರಗಳ ಆಧಾರದಲ್ಲಿ ತಯಾರಿಸಲಾಗಿದ್ದು, ದಿನಾಂಕ: 22/06/2009ರಲ್ಲಿ ತಾಂತ್ರಿಕ ಮಂಜೂರಾತಿ ಪಡೆಯಲಾಗಿದೆ. ಆದರೆ, ಬಿಟುಮಿನ್ ಐಟಂಗಳಿಗೆ ದಿನಾಂಕ: 20/02/2009 ರಿಂದ ಜಾರಿಯಲ್ಲಿದ್ದ ತ್ರೈಮಾಸಿಕ ದರಗಳು ಎಸ್.ಆರ್ ದರಗಳಿಗಿಂತ ಕಡಿಮೆ ಇದ್ದು ಈ ತ್ರೈಮಾಸಿಕ ದರಗಳನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಬಿಟುಮಿನ್ ಐಟಂಗಳಿಗೆ ರೂ. 1302149.00 ಗಳು ಅಧಿಕ ಪಾವತಿಯಾದಂತೆ ಆಗಿರುತ್ತದೆ. (ಆ) ಈ ಕಾಮಗಾರಿಯ ಟೆಂಡರ್ ಪ್ರಕಟಣೆಯನ್ನು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಮಾತ್ರ ಪ್ರಚಾರಪಡಿಸಿರುವುದಾಗಿ ಟೆಂಡರ್ ಅಂಗೀಕಾರ ಸಮಿತಿಗೆ ಸಲ್ಲಿಸಿರುವ ಟಿಪ್ಪಣಿಯಿಂದ ತಿಳಿದುಬರುತ್ತದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳ ಪ್ರಕಾರ ವ್ಯಾಪಕ ಪ್ರಚಾರ ನೀಡದೇ ಇರುವುದರಿಂದ ಕೇವಲ ಎರಡು ಟೆಂಡರ್‌ಗಳು ಮಾತ್ರ ಸ್ವೀಕೃತವಾಗಿದ್ದು, ಕಾಂಪ್ಲಿಮೆಂಟರಿ ಟೆಂಡರ್‌ನಂತೆ ಕಂಡುಬರುತ್ತದೆ.	1476674	1302149	1476674	1302149	0	0	ಓಚರ್ ಸಂಖ್ಯೆ 41 ದಿನಾಂಕ: 29/04/2011 ಮತ್ತು 44 ದಿನಾಂಕ: 29/04/2011 ಈ ಕಾಮಗಾರಿಗಳ ಅಂದಾಜು ಪಟ್ಟಿಯಲ್ಲಿ 2008-09ನೇ ಸಾಲಿನ ಎಸ್.ಆರ್.ದರದ ಮೇಲೆ ನಮೂದಿಸಲಾಗಿದ್ದು 22/06/2009 ತಾಂತ್ರಿಕ ಮಂಜೂರಾತಿ ಪಡೆಯಲಾಗಿರುತ್ತದೆ. ದಿನಾಂಕ: 22/06/2009 ಕ್ಕಿಂತಲೂ ಮೊದಲೇ ಈ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು ಆ ವೇಳೆಗೆ ತ್ರೈಮಾಸಿ ಬಿಟುಮಿನ್ ದರಗಳು ಜಾರಿಗೆ ಬಾರದೇ ಇದ್ದುದರಿಂದ ಮೂಲ ಎಸ್.ಆರ್ ದರಗಳನ್ನು ಅಳವಡಿಸಿಕೊಳ್ಳಲಾಗಿದೆ ಆದುದರಿಂದ ಈ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ. ಈ ಕಾಮಗಾರಿಗಳು ಟೆಂಡರ್ ಪ್ರಕಟಣೆಯನ್ನು ಕೆ.ಟಿ.ಪಿ.ಪಿ ಕಾಯ್ದೆಯನ್ನು ಅಧಿಕ ಪ್ರಚಾರದಲ್ಲಿರುವ ವಾರ್ತಾ ಪತ್ರಿಕೆಗಳು ಮತ್ತು ಟೆಂಡರ್ ಬುಲೆಟಿನ್ ಪ್ರಚಾರಪಡಿಸುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರಿಗೆ ಕಳುಹಿಸಲಾಗಿತ್ತು ಜಾಹಿರಾತು ಪ್ರಕಟಿಸುವ ಪ್ರಾಧಿಕಾರವು ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿರುವುದರಿಂದ ಅವರಿಗೆ ಕಳುಹಿಸಲಾಗಿತ್ತು ಹಾಗೂ ಒಟ್ಟು ಪ್ಯಾಕೇಜ್ ಮಾಡಿ ಟೆಂಡರ್ ಕರೆದಿದ್ದಲ್ಲಿ ಕಾಮಗಾರಿಯ ನಿರ್ವಹಣೆ ವಿಳಂಬವಾಗುವ ಸಾಧ್ಯತೆ ಇದ್ದುದರಿಂದ ಪ್ರತ್ಯೇಕವಾಗಿ ಅಂದಾಜುಪಟ್ಟಿ ತಯಾರಿಸಿ, ಟೆಂಡರ್ ಕರೆಯಲಾಗಿದೆ. ಕಾಮಗಾರಿಗಳ ಅಂತಿಮ ವರದಿಗೆ ಮುಖ್ಯ ಅಭಿಯಂತರರಿಂದ ಸಹಿ ಮಾಡಿಸಲಾಗಿರುವುದರಿಂದ ಮೇಲಿನ ವಿವರಣೆಯನ್ನು ಪರಿಗಣಿಸಿ ಆಕ್ಷೇಪಣೆ ಮತ್ತು ವಸೂಲಾತಿಗೆ ಇಟ್ಟಿರುವ ಮೊತ್ತವನ್ನು ಕೈಬಿಡಲು ಕೋರಿದೆ.	ಘಟಕ ಅಧಿಕಾರಿಗಳು ನೀಡಿರುವ ಉತ್ತರವನ್ನು ಪರಿಗಣಿಸಿ ಕಂಡಿಕೆ ಕೈಬಿಡಬಹುದು.

		<p>98.50 ಲಕ್ಷ ಅಂದಾಜಿನ ಈ ಕಾಮಗಾರಿಗಳಿಗೆ ವ್ಯಾಪಕ ಟೆಂಡರ್ ಪ್ರಚಾರ ನೀಡದೇ ಸ್ಪರ್ಧಾತ್ಮಕ ದರ ಪಡೆಯುವಲ್ಲಿ ವಿಫಲವಾಗಿರುತ್ತದೆ. (ಇ) ಕಾಮಗಾರಿಯ ಅಂದಾಜುಪಟ್ಟಿಯಲ್ಲಿ ಅವಕಾಶ ಮಾಡಿರುವ ಮತ್ತು ನಿರ್ವಹಿಸಿರುವ ಡಿ.ಜಿ.ಬಿ.ಎಂ. DGBM (Dense graded bituminous macadam) ಮತ್ತು ಬಿ.ಸಿ. ಐಟಿಂಗ್‌ಗಳು ಕ್ಲೀನಿಂಗ್ ಆಫ್ ಎಕ್ಸ್‌ಪೋಸ್ಡ್ ಬ್ಲಾಕ್ ಟಾಪ್‌ಡ್ ಸರ್ಫೇಸ್ BC (Bituminous concrete) ಮತ್ತು () ಟ್ಯಾಕ್ ಕೋಟ್ ವಿಸ್ತೀರ್ಣಗಳಿಗೆ ತಾಳೆ ಮಾಡಿದಾಗ ಹೆಚ್ಚುವರಿ ಪರಿಮಾಣ ನೀಡಿರುವುದು ಕಂಡುಬಂದಿರುತ್ತದೆ. ವಿವರವನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಈ ರೀತಿ ಹೆಚ್ಚುವರಿ ಪರಿಮಾಣ ನೀಡಿರುವುದರಿಂದ ಒಟ್ಟು ರೂ. 1476674.00 ಗಳು ಹೆಚ್ಚುವರಿ ಪಾವತಿಯಾದಂತೆ ಆಗಿರುತ್ತದೆ. ಈ ಕಾಮಗಾರಿಗಳು ರೂ. 25.00 ಲಕ್ಷಕ್ಕಿಂತ ಅಧಿಕ ಮೊತ್ತದ ಕಾಮಗಾರಿಗಳಾಗಿದ್ದು, ಇವುಗಳ ಕಂಪ್ಲಿಷನ್ ರಿಪೋರ್ಟ್ ಮುಖ್ಯ ಅಭಿಯಂತರರು ಸಹಿ ಮಾಡುವುದು ನಿಯಮದ ಅಗತ್ಯತೆಯಾಗಿರುತ್ತದೆ. ಆದರೆ ಈ ಕಾಮಗಾರಿಗಳ ಕಂಪ್ಲಿಷನ್ ರಿಪೋರ್ಟ್‌ಗೆ ಮುಖ್ಯ ಅಭಿಯಂತರರು ಸಹಿ ಮಾಡಿರುವುದಿಲ್ಲ. ಈ ಎಲ್ಲಾ ಆಕ್ಷೇಪಣೆಗಳಿಗೆ ಉತ್ತರ ನೀಡುವಂತೆ ಲೆಕ್ಕ ಪರಿಶೋಧನಾ ವಿಚಾರಣೆ ಪತ್ರ ಸಂಖ್ಯೆ: 04/29-01-2013 ರಲ್ಲಿ ಕೋರಲಾಗಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲ ಆದುದರಿಂದ ಈ ಎರಡು ಕಾಮಗಾರಿಗಳಿಗೆ ನೀಡಿರುವ ಹೆಚ್ಚುವರಿ ದರದ ವ್ಯತ್ಯಾಸದ ಮೊತ್ತ ರೂ. 1302149.00 ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ ಮತ್ತು ರೂ. 1476674.00 ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>								
5	305/149	<p><b>ಚರಂಡಿ ಕಾಮಗಾರಿಯಲ್ಲಿ ತೆಗೆಯಲಾಗಿರುವ ಕಲ್ಲು ಚವ್ವಡಿ ಲೆಕ್ಕ ತೆಗೆದುಕೊಳ್ಳದೆ ಹೊಸದಾಗಿ ಚವ್ವಡಿ ಅಳವಡಿಸಲು ಅವಕಾಶ ಮಾಡಿರುವುದು:-</b> ಓಚರ್ ಸಂಖ್ಯೆ: 48/30-12-2011. ಕಾಮಗಾರಿ ವಾರ್ಡ್ 14 ರಲ್ಲಿ ಮಹಾಲಕ್ಷ್ಮೀಪುರಂ ಬಡಾವಣೆಯ 6ನೇ ಮುಖ್ಯ ರಸ್ತೆಯಲ್ಲಿ ಚರಂಡಿಗೆ ಆರ್.ಸಿ.ಸಿ.ಸ್ಟ್ಯಾಬ್ ಒದಗಿಸುವ ಕಾಮಗಾರಿ. ಈ ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ ಚರಂಡಿಗೆ ಆರ್.ಸಿ.ಸಿ ಡೆಕ್ ಸ್ಟ್ಯಾಬ್ ಒದಗಿಸುವ ಬಗ್ಗೆ 4933.24 ಫ.ಮೀ ಪರಿಮಾಣ ಅವಕಾಶ ಮಾಡಲಾಗಿದ್ದು,</p>	32410	71502	32410	71502	0	0	<p>ಓಚರ್ ಸಂಖ್ಯೆ 48 ದಿನಾಂಕ: 30/12/2011 ಮೇಲ್ಕಂಡ ಕಾಮಗಾರಿಯಲ್ಲಿ ಬಿ.ಎಸ್.ಸ್ಟ್ಯಾಬ್‌ಗಳನ್ನು ಅಳವಡಿಸುವ ಐಟಿಂ ಆಗಿದ್ದು ಸದರಿ ಸ್ಟ್ಯಾಬ್ ಗಳನ್ನು 9ನೇ ಅಡ್ಡರಸ್ತೆ ಎನ್ ಬ್ಲಾಕ್‌ನ ಅಲ್ಲಲ್ಲಿ ಆಯ್ದು ಭಾಗಗಳಲ್ಲಿ ಮಿಸ್ಸಿಂಗ್ ಸ್ಟ್ಯಾಬ್‌ಗಳನ್ನು ಅಳವಡಿಸಲಾಗಿದೆ ಈ ಸ್ಥಳಕ್ಕೆ ಇನ್ನುಳಿದ ಐಟಿಂಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗೂ ನಕ್ಷೆ ನಮೂದಿಸುವ ಬಗ್ಗೆ ತಿಳಿಸುವುದೇನೆಂದರೆ ಇತರೆ ಐಟಿಂಗಳನ್ನು ನಿರ್ವಹಿಸುವ ಸ್ಥಳದ ನಕ್ಷೆಯನ್ನು ನಮೂದಿಸದೇ ಮಿಸ್ಸಿಂಗ್</p>	<p>ಘಟಕ ಅಧಿಕಾರಿಗಳು ನೀಡಿರುವ ಉತ್ತರವನ್ನು ಪರಿಗಣಿಸಿ ಕಂಡಿಕೆ ಕೈಬಿಡಬಹುದು.</p>

		<p>ಪೂರ್ತಿ ಪರಿಮಾಣ ನಿರ್ವಹಿಸಿ ಬಿಲ್ಲು ಪಾವತಿಸಲಾಗಿದೆ. ಆದರೂ ಐಟಂ 13ರಲ್ಲಿ 88.86 ಚ.ಮೀ 10 ಸೆಂ.ಮೀ ದಪ್ಪದ ಗ್ರಾನೈಟ್ ಸ್ಲಾಬ್ ಒದಗಿಸಲು ಅವಕಾಶ ಮಾಡಲಾಗಿದ್ದು, ಇದನ್ನು 9ನೇ ಮುಖ್ಯ ರಸ್ತೆಯ 'ಎನ್' ಬ್ಲಾಕ್‌ನಲ್ಲಿ ಅಳವಡಿಸಿರುವುದಾಗಿ ಅಳತೆ ಪುಸ್ತಕ ಸಂಖ್ಯೆ: 1557/07-08 ಪುಟ 155662 ರಲ್ಲಿ ದಾಖಲಿಸಿ, ಬಿಲ್ಲು ಪಾವತಿಸಲಾಗಿದೆ.</p> <p>ಆದರೆ, ಅಂದಾಜುಪಟ್ಟಿಯೊಂದಿಗೆ ಲಗತ್ತಿಸಿರುವ ನಕ್ಷೆಯಲ್ಲಾಗಲೇ, ಅಳತೆ ಪುಸ್ತಕದಲ್ಲಿ ನಮೂದಿಸಿರುವ ನಕ್ಷೆಯಲ್ಲಾಗಲಿ ಈ ರಸ್ತೆ ನಮೂದಿಸಿರುವುದಿಲ್ಲ ಅಲ್ಲದೆ, ಈ ರಸ್ತೆಯ ಚರಂಡಿಗೆ ಇತರೆ ಐಟಂಗಳನ್ನು ನಿರ್ವಹಿಸಿರುವುದಿಲ್ಲ. ಇತರೆ ಐಟಂಗಳನ್ನು ನಿರ್ವಹಿಸಿ ಗ್ರಾನೈಟ್ ಸ್ಲಾಬ್ ಅಳವಡಿಸಿರುವ ಬಗ್ಗೆ ತಾಂತ್ರಿಕ ಸಮರ್ಥನೆ ಅಗತ್ಯ. ಆದುದರಿಂದ ಈ ಬಗ್ಗೆ ವಿವರಣೆ ನೀಡುವವರೆಗೆ ಈ ಬಾಬಿಗೆ ಪಾವತಿಸಿರುವ ರೂ. 32410.00 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಇದೇ ಕಾಮಗಾರಿಯ ಅಂದಾಜುಪಟ್ಟಿಯ ಐಟಂ -1 ರಲ್ಲಿ ಚರಂಡಿಯ ಬಿ.ಎಸ್.ಸ್ಲಾಬ್ ತೆಗೆದು ಸಂಗ್ರಹಿಸುವ ಐಟಂ 196.09 ಚ.ಮೀ.ಗೆ ಅವಕಾಶ ಮಾಡಿ, ಅಷ್ಟೇ ಪರಿಮಾಣವನ್ನು ನಿರ್ವಹಿಸಲಾಗಿದೆ ಆದರೆ ಈ ಚಪ್ಪಡಿಯನ್ನು ಬಿಡುಗಡೆಯಾದ ಸಾಮಗ್ರಿಗಳ ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ. ಹೀಗಿರುವಾಗ ಒಂದು ವೇಳೆ 9ನೇ ಮುಖ್ಯರಸ್ತೆ 'ಎನ್' ಬ್ಲಾಕ್‌ನಲ್ಲಿ ಸ್ಲಾಬ್ ಅಳವಡಿಸುವ ಅಗತ್ಯವಿದ್ದಲ್ಲಿ ಈ ಕಾಮಗಾರಿಯ ಐಟಂ 01 ರಲ್ಲಿ ತೆಗೆಯಲಾಗಿದ್ದ ಚಪ್ಪಡಿಯನ್ನು ಉಪಯೋಗಿಸದೆ ಹೊಸದಾಗಿ ಅಳವಡಿಸಿ ಹೆಚ್ಚುವರಿ ವೆಚ್ಚ ಮಾಡಿದಂತಾಗಿರುತ್ತದೆ. ಆದುದರಿಂದ ತೆಗೆಯಲಾಗಿರುವ 196.09 ಚ.ಮೀ ಚಪ್ಪಡಿಯ ದರ ರೂ. 71502.00 ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಲೆಕ್ಕ ಪರಿಶೋಧನಾ ವಿಚಾರಣೆ ಸಂಖ್ಯೆ: 02/29-01-2013ರಲ್ಲಿ ಕೋರಲಾಗಿದ್ದು, ಯಾವುದೇ ವಿವರಣೆ ನೀಡಿರುವುದಿಲ್ಲ.</p>							<p>ಸ್ಲಾಬ್ ಅಳವಡಿಸಿರುವ ಸ್ಥಳದ ನಕ್ಷೆಯನ್ನು ಸಹ ನಮೂದಿಸಲಾಗಿದೆ. ಇನ್ನುಳಿದಂತೆ ಇತರೆ ಐಟಂ ತೆಗೆದುಹಾಕಿ ಪುನಃ ಜೋಡಿಸುವುದಕ್ಕೆ ಆಗದಿದ್ದ ಕಾರಣ ಸದರಿ ಚಪ್ಪಡಿಗಳು ಚೂರುಚೂರಾಗಿ ಒಡೆದು ಹೋಗಿರುವುದರಿಂದ ಯಾರ್ಡ್‌ನಲ್ಲಿ ಇಡಲಾಗಿದೆ ಎಂದು ತಮ್ಮ ಗಮನಕ್ಕೆ ತರಲಾಗಿದೆ.</p>	
6	273/131	<p><b>ಅಳತೆಯನ್ನು ತಪ್ಪು ಲೆಕ್ಕ ಹಾಕಿ ಹೆಚ್ಚುವರಿ ಮೊತ್ತ ಪಾವತಿಸಿರುವುದು:-</b> ಓಚರ್ ಸಂಖ್ಯೆ: 15/12-03-2012 ಕಾಮಗಾರಿ ವಾರ್ಡ್ ಸಂಖ್ಯೆ 102ರ ಸಣ್ಣಕ್ಕೆ ಬಯಲು 4ನೇ ಅಡ್ಡರಸ್ತೆಯಲ್ಲಿ ಚರಂಡಿ ಹಾಗೂ ಕಲ್ಚರ್ಸ್ ದುರಸ್ತಿ ಕಾಮಗಾರಿ ಈ ಕಾಮಗಾರಿಯ ಅಳತೆಗಳನ್ನು ನಮೂದಿಸಿರುವ ಅಳತೆ ಪುಸ್ತಕ ಸಂಖ್ಯೆ 2265 ಅನ್ನು ಪರಿಶೀಲಿಸಿದಾಗ ಐಟಂ ಸಂಖ್ಯೆ 8ರ</p>	36866	0	11354	0	25512	0	<p>ಈ ಕಾಮಗಾರಿಯ ಅಳತೆ ಪುಸ್ತಕವನ್ನು ಪರಿಶೀಲಿಸಲಾಗಿ 288 ಚಮೀಟರ್‌ಗೆ ಹಣವನ್ನು ಪಾವತಿಸಲಾಗಿದೆ. ಹಾಗೂ ಕಡತವನ್ನು ಪರಿಶೀಲಿಸಿದಾಗ ಐಟಂ ಸಂಖ್ಯೆ 8 ರಲ್ಲಿ 297 ಚಮೀಟರ್ ಇದ್ದು ಅದಕ್ಕೆ ಎದುರಾಗಿ 288 ಚದರ ಮೀಟರ್ ಗಳನಷ್ಟ ಪಾವತಿಮಾಡಿರುವುದರಿಂದ ಹೆಚ್ಚುವರಿಯಾ ಪ್ರಶ್ನೆ ಉದ್ಭವಿಸುವುದಿಲ್ಲವಾದ್ದರಿಂದ ಈ ಆಕ್ಷೇಪಣೆಯನ್ನು ಕೈ ಬಿಡಲು</p>	<p>ಘಟಕ ಅಧಿಕಾರಿಗಳು ನೀಡಿರುವ ಅನುಸರಣೆಯನ್ನು ಪರಿಗಣಿಸಿ ರೂ 36866/- ಗಳಲ್ಲಿ ರೂ 11354/-</p>

		ಅಳತೆಯನ್ನು ಪುಟಸಂಖ್ಯೆ 226432 ರಲ್ಲಿ 264 ಚ.ಮೀ.ಗೆ ಬದಲಾಗಿ 288 ಚ.ಮೀ ಎಂದು ತಪ್ಪಾಗಿ ಲೆಕ್ಕ ಹಾಕಿದ್ದು ಇದೇ ಅಳತೆಗೆ ಬಿಲ್ ಪಾವತಿ ಮಾಡಲಾಗಿದೆ. ಇದರಿಂದ 24 ಚ.ಮೀ ಅಧಿಕ ಅಳತೆಗೆ ರೂ. 25512.00 ಗಳನ್ನು ಹೆಚ್ಚುವರಿ ಪಾವತಿಸಲಾಗಿದೆ. ಹಾಗೂ ಇದೇ ಕಾಮಗಾರಿಯ ಬಿಲ್‌ನಲ್ಲಿ ಕಾಮಗಾರಿಯ ಒಟ್ಟು ಮೊತ್ತವನ್ನು ತಪ್ಪಾದ ಕೂಡಿವಿಕೆಯಿಂದ ರೂ. 1030807.00 ಗಳಿಗೆ ಬದಲು ರೂ. 1042161.00 ಗಳೆಂದು ನಮೂದಿಸಿದೆ. ರೂ. 11354.00 ಗಳನ್ನು ಅಧಿಕ ಪಾವತಿಯಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:13/08-02-2013ರಲ್ಲಿ ಕೋರಿದ್ದರೂ ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಇದರಿಂದ ಒಟ್ಟಾರೆಯಾಗಿ ಅಧಿಕ ಪಾವತಿಯಾಗಿರುವ ರೂ. 36866.00ಗಳನ್ನು ವಸೂಲಾತಿಗೆ ಸೂಚಿಸಿದೆ.							ಕೋರಿದೆ. ಅಧಿಕವಾಗಿ ಪಾವತಿ ಮಾಡಿರುವ ಮೊತ್ತವಾದ ರೂ. 11354.00 ಗಳನ್ನು ಓಚರ್ ಸಂಖ್ಯೆ 111/23-6-2012 ಆಕ್ಷೇಪಣೆ ಒಟ್ಟು ಮೊತ್ತ ರೂ 36866/- ಗಳಲ್ಲಿ ರೂ 11354/- ಗಳನ್ನು ಗುತ್ತಿಗೆದಾರರ ಎಫ್.ಎಸ್.ಡಿ. ಮೊತ್ತದಲ್ಲಿ ಹೊಂದಾಣಿಕೆ ಮಾಡಿ ನಗದು ಪುಸ್ತಕದ ಪ್ರತಿಯನ್ನು ಲಗತ್ತಿಸುತ್ತಾ ಈ ಆಕ್ಷೇಪಣೆನ್ನು ಕೈ ಬಿಡಲು ಕೋರಿದೆ.	ಗಳನ್ನು ಕೈಬಿಟ್ಟು ಉಳಿಕೆ ರೂ 25512/- ಗಳು ಮುಂದುವರಿಯುತ್ತದೆ.
			ಒಟ್ಟು	40166350	15846298	40140838	14350918	25512	1495380	

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಮಹಾಲಕ್ಷ್ಮೀಪುರಂ ಇವರು 2011-12ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ 04 ಆಕ್ಷೇಪಣೆ ಕಂಡಿಕೆಗಳ ಮೊತ್ತ ರೂ. 40140838/- 05 ವಸೂಲಾತಿ ಕಂಡಿಕೆಗಳ ಮೊತ್ತ ರೂ. 14350918/- ಗಳ ತೀರುವಳಿಯಾಗಬೇಕಾಗಿರುತ್ತದೆ.

ಕೆ.ಎಂ.ಸಿ. ಕಾಯ್ದೆ-1976, ಅನುಸೂಚಿ-9 ಸೆಕ್ಷನ್ 13(2) ರಂತೆ ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ ಅನುಮೋದನೆ ಆಗಬೇಕಾಗಿರುತ್ತದೆ. ರನ್ವಯ ಪ್ರಧಾನ ನಿರ್ದೇಶಕರು ಹಾಗೂ ರಾಜ್ಯ ಲೆಕ್ಕಪರಿಶೋಧಕರು (ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ) ಬೆಂಗಳೂರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರಿಗೆ ಸಲ್ಲಿಸಬೇಕಿರುತ್ತದೆ.

ಆದ್ದರಿಂದ ಸದರಿ ಅನುಪಾಲನಾ ವರದಿಯ ಕಡತವನ್ನು ಪೂರ್ಣ ಮಾಹಿತಿಗಳೊಂದಿಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸಿರುವ ಆಯುಕ್ತರವರ ಟಿಪ್ಪಣಿ.

**ತೀರ್ಮಾನ:ಆಯುಕ್ತರವರ ಟಿಪ್ಪಣಿಯನ್ನು ಒಪ್ಪಿದೆ.**

ಅಧ್ಯಕ್ಷರು  
ಲೆಕ್ಕ ಪತ್ರ ಸ್ಥಾಯಿ ಸಮಿತಿ

**ಪ್ರತಿಯನ್ನು:**

ಪೂಜ್ಯ ಮಹಾಪೌರರ ಆಪ್ತ ಕಾರ್ಯದರ್ಶಿಗಳಿಗೆ ಕಳುಹಿಸುತ್ತಾ, ಈ ವಿಷಯವನ್ನು ಪೂಜ್ಯ ಮಹಾಪೌರರ ಗಮನಕ್ಕೆ ತರಲು ಕೋರಿದೆ.  
ಉಪ ಮಹಾಪೌರರ ಆಪ್ತ ಕಾರ್ಯದರ್ಶಿಗಳಿಗೆ ಕಳುಹಿಸುತ್ತಾ, ಈ ವಿಷಯವನ್ನು ಉಪ ಮಹಾಪೌರರ ಗಮನಕ್ಕೆ ತರಲು ಕೋರಿದೆ.  
ಆಡಳಿತ ಪಕ್ಷ/ವಿರೋಧ ಪಕ್ಷ/ಜೆ.ಡಿ.ಎಸ್.ಪಕ್ಷದ ನಾಯಕರುಗಳಿಗೆ ಮಾಹಿತಿಗಾಗಿ ಕಳುಹಿಸಿದೆ.  
ಆಯುಕ್ತರವರ ಆಪ್ತ ಕಾರ್ಯದರ್ಶಿಯವರಿಗೆ ಕಳುಹಿಸುತ್ತಾ, ಈ ವಿಷಯವನ್ನು ಮಾನ್ಯ ಆಯುಕ್ತರವರ ಅವಗಾಹನೆಗೆ ತರಲು ಕೋರಿದೆ.  
ವಿಶೇಷ ಆಯುಕ್ತರು (ಹಣಕಾಸು) ರವರಿಗೆ ಮಾಹಿತಿಗೆ ಕಳುಹಿಸಿದೆ.  
ಮುಖ್ಯ ಲೆಕ್ಕಾಧಿಕಾರಿಗಳಿಗೆ ಮಾಹಿತಿಗಾಗಿ ಕಳುಹಿಸಿದೆ  
ಕೌನ್ಸಿಲ್ ಕಾರ್ಯದರ್ಶಿಗಳ ಮಾಹಿತಿಗಾಗಿ ಕಳುಹಿಸಿದೆ/ಕಛೇರಿ ಕಡತಕ್ಕೆ